

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
 آمَنَّا بِأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಕಿತಾಬ್ ಪಠನೆ ಕಿ ದುಳಿ

ಅರ್ಜ್ : ಶೈಕೆ ತರೀಕತ್, ಅಮೀರೆ ಅಹಲೆ ಸುನ್ನತ್, ಬಾನಿಯೇ ದಾ'ವತೆ ಇಸ್ಲಾಮಿ, ಹಫ್ಲೆರತೆ ಅಲ್ಲಮಾ ಮೌಲಾನಾ ಅಬು ಬಲಾಲ್ ಮುಹಮ್ಮದ್ ಇಲ್ಯಾಸ್ ಅತ್ತಾರ್ ಕಾದಿರೀ ರ-ಇವೀ دَامَتْ بَرَكَاتُهُمُ الْعَالِيَهُ

ದೀನಿ ಕಿತಾಬ್ ಯಾ ಇಸ್ಲಾಮಿ ಸಬಕ್ ಪಠನೆ ಸೆ ಪಹಲೆ ಝೇಲ್ ಮೇಂ ದೀ ಹುಯಿ ದುಳಿ ಪಠ್ ಅಜಿಯೆ إِنْ شَاءَ اللَّهُ عَزَّوَجَلَّ ಜೋ ಕುಫ್ ಪಠೇಂಗೆ ಯಾದ್ ರಹೇಗಾ. ದುಳಿ ಏಕ್ ಹೈ.

اللَّهُمَّ افْتَحْ عَلَيْنَا حِمَمَتَكَ وَأَنْشُرْ
 عَلَيْنَا رَحْمَتَكَ يَا ذَا الْجَلَالِ وَالْإِكْرَامِ

ತರ್ಜಮಾ : ಅಯ್ ಅಲ್ಲಾಹ್ عَزَّوَجَلَّ ! ಹಮ್ ಪರ್ ಇಲ್ಯಮ್ ವ ಹಿಕ್ಮತ್ ಕೆ ದರ್ವಾಝೆ ಖೋಲ್ ದೇ ಔರ್ ಹಮ್ ಪರ್ ಅಪ್ನಿ ರಹ್ಮತ್ ನಾಝಲ್ ಫರ್ಮಾ ! ಅಯ್ ಅ-ಇಮತ್ ಔರ್ ಬುಝುರ್ಗಿ ವಾಲೆ.

(المُسْتَطْرَف ج ١ ص ٤٠، دار الفکر بیروت)

ನೋಟ್ : ಅವ್ಲಲ್ ಆಖರ್ ಏಕ್ ಏಕ್ ಬಾರ್ ದುರೂದ್ ಶರೀಫ್ ಪಠ್ ಅಜಿಯೆ.

ತಾಜಬೆ ಗ್ರಮೇ ಮದೀನಾ
 ವ ಬಕ್ಶೀ
 ವ ಮಘ್ಫಿರತ್





الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಧುಹ್‌ಲ್ ಕಾ ತಲೀಕಾ (ಹ-ನಫೀ)

ಏಹ್ ರಿಸಾಲಾ (ಧುಹ್‌ಲ್ ಕಾ ತಲೀಕಾ)

ಶೈಕೆ ತರೀಕತ್, ಅಮೀರೆ ಅಹ್‌ಲೆ ಸುನ್ನತ್, ಬಾನಿಯೇ ದಾ'ವತೆ ಇಸ್ಲಾಮಿ, ಹಜ್ಜ್‌ರತೆ ಅಲ್ಲಾಮಾ ಮೌಲಾನಾ ಅಬು ಬಲಾಲ್ ಮುಹಮ್ಮದ್ ಇಲ್‌ಯಾಸ್ ಅತ್ತಾರ್ ಕಾದಿರೀ ರ-ಝವೀ رحمة الله وبركاته ನೆ ಉರ್ದು ಝಬಾನ್ ಮೇಂ ತಹ್‌ರೀರ್ ಫರ್‌ಮಾಯಾ ಹೈ.

ಮಜ್‌ಅಸೆ ತರಾಜಿಮ್ (ದಾ'ವತೆ ಇಸ್ಲಾಮಿ) ನೆ ಇಸ್ ರಿಸಾಲೆ ಕೋ ಕನ್ನಡ ರಸ್‌ಮುಲ್ ಖತ್ ಮೇಂ ತರ್‌ತೀಬ್ ದೇ ಕರ್ ಪೇಶ್ ಕಿಯಾ ಹೈ ಖಿರ್ ಮಕ್-ತ-ಬತುಲ್ ಮದೀನಾ ನೆ ಶಾಯೇಲ್ಲ ಕರ್‌ವಾಯಾ ಹೈ. ಇಸ್ ಮೇಂ ಅಗರ್ ಕಿಸೀ ಜಗಹ್ ಕಮೀ ಬೇಶಿ ಪಾಯೇಂ ತೋ ಮಜ್‌ಅಸೆ ತರಾಜಿಮ್ ಕೋ (ಬ ಝರೀಅಯೆ ಮಕ್‌ತೂಬ್ ಯಾ ಈ-ಮೇಲ್) ಮುತ್ತಲಲ್ಲ ಫರ್‌ಮಾ ಕರ್ ಸವಾಬ್ ಕಮಾಯಯೆ.

ರಾಜಿತಾ : ಮಜ್‌ಅಸೆ ತರಾಜಿಮ್ (ದಾ'ವತೆ ಇಸ್ಲಾಮಿ)

ಮಕ್-ತ-ಬತುಲ್ ಮದೀನಾ

ಎ.ಜೆ.ಮುಫೋಲ್ ಕಾಂಪ್ಲೆಕ್ಸ್, ಎ.ಜೆ.ಮುಫೋಲ್ ರೋಡ್,
ನಜ್ಫಾದ್ ಬ್ರಜ್, ಪುರಾನಿ ಹುಬಲ, ಹುಬಲ - 24 ಕರ್ನಾಟಕ

MO : 0836-3244860

E-mail : majlisetarajimhubli@gmail.com

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಧುಷ್‌ಲ್ ಕಾ ತಲೀಕಾ (ಹ-ನಫೀ)

ಏಹ್ ರಿಸಾಲಾ (26 ಸಫ್‌ಹಾತ್) ಮುಕಮ್ಲಾ ಪಠ್ ಅಜಿಯಿ, ಕವೀ ಇಮ್‌ಕಾನ್ ಹೈ ಕಿ ಕಯೀ ೧-ಲತಿಯಾಂ ಆಪ್ ಕೆ ಸಾಮನೆ ಆ ಜಾಯೀಂ.

ದುರೂದ್ ಶಲೀಫ್ ಕೀ ಫ಼ಜೀಲತತ್

ಸರ್‌ಕಾರೆ ಮದೀನಾ, ಸುಲ್‌ತಾನೆ ಬಾ ಕರೀನಾ, ಕರಾರೆ ಕಲ್‌ಬೋ ಸೀನಾ, ಫೈಜ್ ಗಂಜೀನಾ, ಸಾಹಿಬೆ ಮುಅತ್ತರ್ ಪಸೀನಾ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಇರ್‌ಶಾದೆ ರಹ್‌ಮತ್ ಬುನ್‌ಯಾದ್ ಹೈ, “ಮುಝ್ ಪರ್ ದುರೂದೆ ಪಾಕ್ ಕಿ ಕನ್‌ರತ್ ಕರೋ ಬೇಶಕ್ ಏಹ್ ತುಮ್‌ಹಾರೆ ಆಯೀ ತಹಾರತ್ ಹೈ.”

(مُسْنَدُ أَبِي يَغْلَى ج ٤٠٨ ص ٤١٣ حدیث ٦٣٨٣)

صَلُّوْا عَلَيَّ الْحَبِيبِ! صَلَّى اللهُ تَعَالَى عَلَيَّ مُحَمَّدٍ

ಅನೋಱಿ ಸಞ್ಞಾ

ಹಞ್ಞರತೆ ಸಯ್ಯಿದುನಾ ಜುನ್ಯೆದ್ ಬಗ್‌ದಾದಿ عَلَيْهِ رَحْمَةُ اللهِ الْهَادِي ಫರ್‌ಮಾತೆ ಹೈಂ : ಇಬ್‌ನುಲ್ ಕುರೇಬಿ عَلَيْهِ رَحْمَةُ اللهِ الْقَوِي ಕಹತೆ ಹೈಂ : ಏಹ್ ಬಾರ್ ಮುಝ್ ಏಹ್‌ತಿಲಾಮ್ ಹೋ ಗಯಾ. ಮೈಂ ನೆ ಇರಾದಾ ಕಿಯಾ ಇಸೀ ವಕ್‌ತ್ ಗುಸ್‌ಲ್ ಕರ್ ಲಾಂ. ಚೂಂಕಿ ಸಫಾತ್ ಸರದಿ ಕಿ ರಾತ್ ಥಿ ನಫಾಸ್ ನೆ ಸುಸ್‌ತಿ ಕೀ ಔರ್ ಮಶ್‌ವರಾ ದಿಯಾ : “ಅಭಿ ಕಾಫಿ ರಾತ್ ಬಾಕೀ ಹೈ ಇತ್‌ನಿ ಜಲ್‌ದಿ ಭಿ ಕ್ಯಾ ಹೈ ! ಸುಬಹ್ ಇತ್‌ಮಿನಾನ್ ಸೆ ಗುಸ್‌ಲ್ ಕರ್ ಲೇನಾ.” ಮೈಂ ನೆ ಫೌರನ್ ನಫಾಸ್ ಕೋ ಅನೋಱಿ ಸಞ್ಞಾ ದೇನೆ ಕೆ ಆಯೆ ಕಸಮ್ ಖಾಯೀ ಕಿ ಇಸೀ ವಕ್‌ತ್ ಕಪ್‌ಡೌಂ ಸಮೀತ್ ನಹಾವೋಂಗಾ ಔರ್ ನಹಾನೆ ಕೆ ಬಾ'ದ್ ಕಪ್‌ಡೆ ನಿಚೋಡೋಂಗಾ ಭಿ ನಹೀಂ ಔರ್ ಇನ್ ಕೋ ಅಪ್‌ನೆ ಬದನ್ ಹಿ ಪರ್ ಖುಶ್‌ಕ್ ಕರೂಂಗಾ. ಚುನಾಂಚೆ ಮೈಂ ನೆ

ಭರಮಾನ ಮುಹಾತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ಯಾ ಪರ್ ಏಕ್ ಬಾರ್ ದುರೂದ ಪಾಕ್ ಪಡಾ ಅಲ್ಲಾಹ್ غَزْوَجَلَّ لُحْنُ لُحْنُ ಉನ್ ಪರ್ ದಸ್ ರಹ್‌ಮತೇಂ ಭೀಜ್‌ತಾ ಹೈ. (1)

ಐನಾ ಹಿ ಕಿಯಾ, ವಾಕ್ಲೇಯಿ ಜೋ ಅಲ್ಲಾಹ್ غَزْوَجَلَّ كَيْ ಕಾಮ್ ಮೇಂ ಥೀಲ್ ಕರೇ ಐನೇ ಸರ್‌ಕಶ್ ನಫಾಸ್ ಕಿ ಯಹೀ ನಝಾ ಹೈ. (كیمیاء سَعَادَات ج ۲ ص ۸۹۲)

ಅಲ್ಲಾಹ್ غَزْوَجَلَّ كَيْ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ

ಸದಕ್ಕೆ ಹಮಾರಿ ಮಘ್‌ಫಿರತ್ ಹೋ. أَيْنُ بِحَاوِ النَّبِيِّ الْأَيُّمِنُ صَلَّى اللهُ تَعَالَى عَلَيْهِ وَآلِهِ وَسَلَّمَ.

ನಿಹಂಗೋ¹ ಅಝ್‌ದಹಾ ಮಾರಾ ಅಗರ್‌ಜೆ ಶೇರೆ ನರ್ ಮಾರಾ ಬಡೇ ಮೋಝ ಕೋ ಮಾರಾ ನಫಾಸೆ ಅಮ್ಮಾರಾ ಕೋ ಗರ್ ಮಾರಾ

صَلُّوا عَلَيَّ الْحَبِيبِ! صَلَّى اللهُ تَعَالَى عَلَيَّ مُحَمَّدٍ

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ದೇಖಾ ಆಪ್‌ನೆ ! ಹಮಾರೆ ಅಸ್‌ಲಾಫೆ ಕಿರಾಮ್ رَحْمَةُ اللهِ عَلَيْكَ اِسْلَامُ ಅಪ್‌ನೆ ನಫಾಸ್ ಕಿ ಚಾಲೊಂ ಕೋ ನಾಕಾಮ್ ಬನಾನೆ ಕೆ ಆಯೆ ಕೈಸೀ ಕೈಸೀ ಮಶಕ್ತತೇಂ ರ್ಪುಲೆತೆ ಥೆ. ಇಸ್ ನೆ ವೋಹ್ ಇಸ್ಲಾಮಿ ಭಾಯಿ ದರ್‌ಸ್ ಹಾಸಿಲ್ ಕರೇಂ ಜೋ ರಾತ್ ಕೋ ಎಹ್‌ತಿಲಾಮ್ ಹೋ ಜಾನೆ ಕಿ ಸೂರತ್ ಮೇಂ ಆಖರತ್ ಕಿ ಖೌಫ್‌ನಾಕ್ ಶರ್‌ಮ್ ಕೋ ಭುಲಾ ಕರ್ ಮಹಝ್ ಫರ್ ವಾಲೊಂ ಸೆ ಶರ್‌ಮಾ ಕರ್ ಯಾ ಗ್ರುಸ್‌ಲ್ ಕೆ ಮುಆ-ಮಲೆ ಮೇಂ ಸುಸ್‌ತಿ ಕರ್ ಕೆ, ನಮಾಝೆ ಫಜ್‌ರ್ ಕಿ ಜಮಾಅತ್ ಝಾಯೀಅ ಬಲಾಕಿ صَلَّى اللهُ تَعَالَى عَلَيْهِ وَآلِهِ وَسَلَّمَ ನಮಾಝ್ ತಕ್ ಕಝಾ ಕರ್ ಡಾಲ್‌ತೆ ಹೈಂ ! ಜಬ್ ಕಫೀ ಗ್ರುಸ್‌ಲ್ ಫರ್‌ಝ್ ಹೋ ಜಾಯೆ ತೋ ನಮಾಝ್ ಕಾ ವಕ್‌ತ್ ಆ ಜಾನೆ ಪರ್ ಫೌರನ್ ಗ್ರುಸ್‌ಲ್ ಕರ್ ಲೇನಾ ಚಾಹಿಯೆ. ಹದೀಸೆ ಪಾಕ್ ಮೇಂ ಆತಾ ಹೈ : ಫಿರಿಶ್‌ತೆ ಉನ್ ಫರ್ ಮೇಂ ದಾಖಲ್ ನಹೀಂ ಹೋತೆ ಜಿಸ್ ಮೇಂ ತನ್‌ವೀರ್ ಔರ್ ಕುತ್ತಾ ಔರ್ ಜುನುಬ್ (ಯಾ'ನಿ ಜಿಸ್ ಪರ್ ಜಿಮಾಅ ಯಾ ಎಹ್‌ತಿಲಾಮ್ ಯಾ ಶಹ್‌ವತ್ ಕೆ ಸಾಧ್ ಮನೀ ಖಾರಿಜ್ ಹೋನೆ ಕಿ ವಜಹ್ ಸೆ ಗ್ರುಸ್‌ಲ್ ಫರ್‌ಝ್ ಹೋ ಗಯಾ) ಹೋ.

(ابوداؤد ج ۱ ص ۱۰۹ حديث ۲۲۷)

ದ್ವಿಷ್ಣು ಕಾ ತಲೀಕಾ (ಹ-ನಫೀ)

ಜಗೈರ್ ಜಬಾನ್ ಹಿಲಾಯೆ ದಿಲ್ ಮೇಂ ಇಸ್ ತರಹ್ ನಿಯ್ಯತ್ ಕೀಜಿಯೆ ಕಿ ಮೈಂ ಪಾಕೀ ಹಾಸಿಲ್ ಕರ್‌ನೆ ಕೆ ಆಯೆ ಗ್ರುಸ್‌ಲ್ ಕರ್‌ತಾ ಹ್ಲೂಂ. ಪಹ್‌ಲೆ ದೋನೋಂ² ಹಾಥ್ ಪಹುಂಚೊಂ ತಕ್ ತೀನ್³ ತೀನ್³

1 : ಮಗರ್‌ಮಫ್

ಫರ್ಮಾನದ ಮುಹಾದಫಾ صَلَّى اللهُ عَلَيْهِ وَآلِهِ وَسَلَّمَ : ಜೋ ಶಖ್ಸ್ ಮುಯ್ ಪರ್ ದುರೂದ ಪಾಕ್ ಪಡ್ನಾನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾಸ್ತಾ ಭೂಲ್ ಗಯಾ. (೧೫)

ಬಾರ್ ಧೋಯಯೆ, ಫಿರ್ ಇಸ್ತಿಂಜೆ ಕಿ ಜಗಹ್ ಧೋಯಯೆ ಖ್ಲಾಹ್ ನಜಾಸತ್ ಹೋ ಯಾ ನ ಹೋ, ಫಿರ್ ಜಿಸ್ಮ್ ಪರ್ ಅಗರ್ ಕಹೀಂ ನಜಾಸತ್ ಹೋ ತೋ ಉಸೇ ದೂರ್ ಕೀಜಿಯೆ ಫಿರ್ ನಮಾಝ್ ಕಾ ಸಾ ವುಝೂ ಕೀಜಿಯೆ ಮಗರ್ ಪಾಂವ್ ನ ಧೋಯಯೆ, ಹಾಂ ಅಗರ್ ಚೌಕಿ ವಗೈರಾ ಪರ್ ಗುಸ್ಲ್ ಕರ್ ರಹೆ ಹೈಂ ತೋ ಪಾಂವ್ ಭಿ ಧೋ ಅಜಿಯೆ, ಫಿರ್ ಬದನ್ ಪರ್ ತೇಲ್ ಕಿ ತರಹ್ ಪಾನಿ ಚುಪುಡ್ ಅಜಿಯೆ, ಖುಸೂಸನ್ ಸರ್ದಿಯೌಂ ಮೇಂ (ಇಸ್ ದೌರಾನ್ ಸಾಬುನ್ ಭಿ ಲಗಾ ಸಕ್ತೆ ಹೈಂ) ಫಿರ್ ತೀನ್³ ಬಾರ್ ಸೀಧೆ ಕಂಧೆ ಪರ್ ಪಾನಿ ಬಹಾಯಯೆ, ಫಿರ್ ತೀನ್³ ಬಾರ್ ಉಲ್ಟೆ ಕಂಧೆ ಪರ್, ಫಿರ್ ಸರ್ ಪರ್ ಔರ್ ತಮಾಮ್ ಬದನ್ ಪರ್ ತೀನ್³ ಬಾರ್, ಫಿರ್ ಗುಸ್ಲ್ ಕಿ ಜಗಹ್ ಸೆ ಅಲಗ್ ಹೋ ಜಾಯಯೆ, ಅಗರ್ ವುಝೂ ಕರ್ನೆ ಮೇಂ ಪಾಂವ್ ನಹೀಂ ಧೋಯೆ ಥೆ ತೋ ಅಬ್ ಧೋ ಅಜಿಯೆ. ನಹಾನೆ ಮೇಂ ಕಿಬ್ಲೆ ರುಖ್ ನ ಹೂಂ, ತಮಾಮ್ ಬದನ್ ಪರ್ ಹಾಥ್ ಫೇರ್ ಕರ್ ಮಲ್ ಕರ್ ನಹಾಯಯೆ. ಐಸೀ ಜಗಹ್ ನಹಾನಾ ಚಾಹಿಯೆ ಜಹಾಂ ಕಿಸೀ ಕಿ ನಝರ್ ನ ಪಡೇ ಅಗರ್ ಏಹ್ ಮುಮ್ಕಿನ್ ನ ಹೋ ತೋ ಮರ್ದ್ ಅಪ್ನಾ ಸಿತ್ರ್ (ನಾಫ್ ಸೆ ಲೇಕರ್ ದೋನೋಂ² ಫೂಟ್ನೌಂ ಸಮೇತ್) ಕಿಸೀ ಮೋಬೆ ಕಪ್ಡೆ ಸೆ ಛುಪಾ ಲೆ, ಮೋಟಾ ಕಪ್ಡಾ ನ ಹೋ ತೋ ಹಸ್ಬೆ ಖುರೂತ್ ದೋ² ಯಾ ತೀನ್³ ಕಪ್ಡೆ ಲಪೇಟ್ ಲೆ ಕ್ಯೂಂ ಕಿ ಬಾರೀಕ್ ಕಪ್ಡಾ ಹೋಗಾ ತೋ ಪಾನಿ ಸೆ ಬದನ್ ಪರ್ ಚಿಪಕ್ ಜಾಯೇಗಾ ಔರ್ اَللّٰهُمَّ اِنِّىْ اَسْأَلُكَ بِرَحْمَتِكَ رَاحِمَةً ವಗೈರಾ ಕಿ ರಂಗತ್ ಝಾಹಿರ್ ಹೋಗಿ. ಔರತ್ ಕೋ ತೋ ಔರ್ ಭಿ ಜಿಯಾದಾ ಎಹ್ತಿಯಾತ್ ಕಿ ಹಾಜತ್ ಹೈ. ದೌರಾನೆ ಗುಸ್ಲ್ ಕಿಸೀ ಕಿಸ್ಮ್ ಕಿ ಗುಫತ್-ಗೂ ಮತ್ ಕೀಜಿಯೆ, ಕೋಯಿ ದುಱ್ ಭಿ ನ ಪಡಿಯೆ, ನಹಾನೆ ಕೆ ಬಾ'ದ್ ತೋಅಯೆ ವಗೈರಾ ಸೆ ಬದನ್ ಪೋಂಘನೆ ಮೇಂ ಹರಜ್ ನಹೀಂ. ನಹಾನೆ ಕೆ ಬಾ'ದ್ ಫೌರನ್ ಕಪ್ಡೆ ಪಹನ್ ಅಜಿಯೆ. ಅಗರ್ ಮಕ್ರೂಹ್ ವಕ್ತ್ ನ ಹೋ ತೋ ದೋ ರಕ್ಅತ್ ನಫ್ಲ್ ಅದಾ ಕರ್ನಾ ಮುಸ್ತಹಬ್ ಹೈ.

(ಮುಲ್ಖುಸ್ ಅಝ್ ಬಹಾರೆ ಶರೀಅತ್, ಜಿ.1, ಸ.319 ವಗೈರಾ اَعْلَى كِتَابِ الصَّلَاةِ)

ಫರ್ಮಾನಾದ ಮುಹಾದಫಾ صلى الله تعالى عليه و آله وسلم : ಜಿಸ್ ಕೆ ಪಾಸ್ ಮೇರಾ ಜಿಕಾರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದೆ ಪಾಕ್ ನ ಪಠಾ ತಹ್‌ಕಿಲ್ಹಕ್ ವೊಹ್ ಬದ್ ಬಖತ್ ಹೋ ಗಯಾ. (ಫ್ರೀ)

ಗುಹ್‌ಲ್ ಕೆ ತೀನ್‌ತಿ ಫರಾಂಝಿ

﴿1﴾ ಕುಲ್ಲೇ ಕರ್‌ನಾ ﴿2﴾ ನಾಕ್ ಮೇಲ ಪಾನಿ ಚಠಾನಾ ﴿3﴾

ತಮಾಮ್ ಜಾಹಿರಿ ಬದನ್ ಪರ್ ಪಾನಿ ಬಹಾನಾ. (فتاوى عالمگیری ج 1 ص 13)

﴿1﴾ **ಕುಲ್ಲೇ ಕರ್‌ನಾ**

ಮೂಹ್ ಮೇಲ ಥೋಡಾ ಸಾ ಪಾನಿ ಲೇಕರ್ ಪಚ್ ಕರ್ ಕೆ ಡಾಲ್ ದೇನೆ ಕಾ ನಾಮ್ ಕುಲ್ಲೇ ನಹೀಂ ಬಲ್‌ಕಿ ಮೂಹ್ ಕೆ ಹರ್ ಪುರ್‌ಜಿ, ಗೋಲೆ, ಹೋಂಟ್ ಸೆ ಹಲ್‌ಕ್ ಕಿ ಜಡ್ ತಕ್ ಹರ್ ಜಗಹ್ ಪಾನಿ ಬಹ್ ಜಾಯೆ. ಇಸೀ ತರಹ್ ದಾಢ್ರಾಂ ಕೆ ಪೀಠಿ ಗಾಲಾಂ ಕಿ ತಹ್ ಮೇಲ, ದಾಂತಾಂ ಕಿ ಐಡ್‌ಕಿಯಾಂ ಔರ್ ಜಡಾಂ ಔರ್ ಫಿಜಾನ್ ಕಿ ಹರ್ ಕರ್‌ವಟ್ ಪರ್ ಬಲ್‌ಕಿ ಹಲ್‌ಕ್ ಕೆ ಕಿನಾರೆ ತಕ್ ಪಾನಿ ಬಹೇ. ರೋಝಾ ನ ಹೋ ತೋ ಗ್ರಾ-ಗ್ರಾ ಭ ಕರ್ ಅಜಿಯೆ ಕಿ ಸುನ್ನತ್ ಹೈ. ದಾತಾಂ ಮೇಲ ಛಾಲಯಾ ಕೆ ದಾನೆ ಯಾ ಬೋಟ ಕೆ ರೇಶೆ ವಗೈರಾ ಹೋಂ ತೋ ಉನ್ ಕೋ ಛುಡಾನಾ ಫಿಜಾಂ ಹೈ. ಹಾಂ ಅಗರ್ ಛುಡಾನೆ ಮೇಲ ಫಿಜಾಂ (ಯಾ'ನಿ ನುಕ್‌ಸಾನ್) ಕಾ ಅಂದೇಶಾ ಹೋ ತೋ ಮುಫಫ್ ಹೈ. ಗುಸ್‌ಲ್ ಸೆ ಕಬ್‌ಲ್ ದಾಂತಾಂ ಮೇಲ ರೇಶೆ ವಗೈರಾ ಮಹ್‌ಸೂಸ್ ನ ಹುಯೆ ಔರ್ ರಹ್ ಗಯೆ ನಮಾಝ್ ಭ ಪಢ್ ಅಲೆ ಬಾ'ದ್ ಕೋ ಮಾ'ಲೂಮ್ ಹೋನೆ ಪರ್ ಛುಡಾ ಕರ್ ಪಾನಿ ಬಹಾನಾ ಫರ್‌ಝ್ ಹೈ. ಪಹ್‌ಲೆ ಜೋ ನಮಾಝ್ ಪಢೀ ಥಿ ವೊಹ್ ಹೋ ಗಯಿ. ಜೋ ಹಿಲ್‌ತಾ ದಾಂತ ಮಸಾಲೆ ಸೆ ಜಮಾಯಾ ಗಯಾ ಯಾ ತಾರ್ ಸೆ ಬಾಂಧಾ ಗಯಾ ಔರ್ ತಾರ್ ಯಾ ಮಸಾಲೆ ಕೆ ನೀಚೆ ಪಾನಿ ನ ಪಹುಂಚ್‌ತಾ ಹೋ ತೋ ಮುಫಫ್ ಹೈ. (ಬಹಾರ್ ಶರೀಅತ್, ಜಿ.1, ಸ.316, ಫತಾಹಾ ರ-ಝವಿಯ್ಯಾ ಮುಖರ್ರಜಾ, ಜಿ.1, ಸ. 439, 440) ಜಿಸ್ ತರಹ್ ಕಿ ಏಕ್ ಕುಲ್ಲೇ ಗುಸ್‌ಲ್ ಕೆ ಅಯೆ ಫರ್‌ಝ್ ಹೈ ಇಸೀ ತರಹ್ ಕಿ ತೀನ್‌ತಿ ಕುಲ್ಲಿಯಾಂ ವುಝೂ ಕೆ ಅಯೆ ಸುನ್ನತ್ ಹೈಂ.

﴿2﴾ **ನಾಕ್ ಮೇಲ ಪಾನಿ ಚಠಾನಾ**

ಜಲ್‌ದಿ ಜಲ್‌ದಿ ನಾಕ್ ಕಿ ನೋಕ್ ಪರ್ ಪಾನಿ ಲಗಾ ಲೇನೆ ಸೆ ಕಾಮ್ ನಹೀಂ ಚಲೇಗಾ ಬಲ್‌ಕಿ ಜಹಾಂ ತಕ್ ನರ್‌ಮ್ ಜಗಹ್ ಹೈ ಯಾ'ನಿ ಸಖತ್ ಹಢ್ಡೀ ಕೆ ಶುರೂಅ. ತಕ್ ಧುಲ್‌ನಾ ಲಾಝಿಮಿ ಹೈ. ಔರ್ ಏಹ್

ಫರ್ಮಾನವ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನ ಮುರು ಪರ್ ದನ್ ಮರ್ತಬಾ ಸುಬ್ಹಾ ಔರ್

ದನ್ ಮರ್ತಬಾ ಶಾಮ್ ದುರೂದ್ ಪಾಕ್ ಪಠಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (ಸುನನ್ ಔಬೈನ್)

ಯೂಂ ಹೋ ಸಕೇಗಾ ಕಿ ಪಾನಿ ಕೋ ಸೂಂಫ್ ಕರ್ ಊಪರ್ ಖಲಂಚಿಯೆ.

ಏಹ್ ಖಯಾಲ್ ರಖಿಯೆ ಕಿ ಬಾಲ್ ಬರಾಬರ್ ಭಿ ಜಗಹ್ ಧುಲ್ನೆ ಸೆ ನ ರಹ್ ಜಾಯೆ ವರ್ನಾ ಗುಸ್ಲ್ ನ ಹೋಗಾ. ನಾಕ್ ಕೆ ಅಂದರ್ ಅಗರ್ ರೀಂತ್ ಸೂಖ್ ಗಯಿ ಹೈ ತೋ ಉಸ್ ಕಾ ಛುಡಾನಾ ಫರ್ಜ್ ಹೈ, ನಿಜ್ಫ್ ನಾಕ್ ಕೆ ಬಾಲೊಂ ಕಾ ಧೋನಾ ಭಿ ಫರ್ಜ್ ಹೈ.

(ಏಜ್ಫನ್, ಸ.442 ತಾ 443)

3) ತಮಾಮ್ ಜಾಹಿಲಿ ಬದನ್ ಪರ್ ಪಾನಿ ಬಹಾನಾ

ಸರ್ ಕೆ ಬಾಲೊಂ ಸೆ ಲೇಕರ್ ಪಾಂವ್ ಕೆ ತಲ್ವಂ ತಕ್ ಜಿಸ್ ಮ್ ಕೆ ಹರ್ ಪುರ್ಜೆ ಔರ್ ಹರ್ ಹರ್ ರೋಂಗಟಿ ಪರ್ ಪಾನಿ ಬಹ್ ಜಾನಾ ಛರೂರಿ ಹೈ, ಜಿಸ್ ಮ್ ಕಿ ಬಾ'ಝ್ ಜಗ್ ಹೇಂ ಐಸೀ ಹೈಂ ಕಿ ಅಗರ್ ಎಹ್ ತಿಯಾತ್ ನ ಕೀ ತೋ ವೊಹ್ ಸೂಖ ರಹ್ ಜಾಯೇಂಗಿ ಔರ್ ಗುಸ್ಲ್ ನ ಹೋಗಾ. (ಬಹಾರೆ ಶರೀಅತ್, ಜಿ.1, ಸ.319)

“صَلَّى اللهُ عَلَيْكَ يَا رَسُولَ اللهِ” ಕೆ ಇಕ್ಲೀಫ್ ಹುರೂಫ್ ಕಿ ನಿಹ್ ಬತ್ ಷೆ ಮರ್ದ್ ವ ಔರತ್ ದೋನೋಂ ಕೆ ಅಯಿ

ದುಸ್ತುರ್ ಕಿ 21 ಎಹ್ ತಿಯಾತೇಂ

* ಅಗರ್ ಮರ್ದ್ ಕೆ ಸರ್ ಕೆ ಬಾಲ್ ಗುಂಧೆ ಹುಯೆ ಹೋಂ ತೋ ಉನ್ ಹೇಂ ಖೋಲ್ ಕರ್ ಜಡ್ ಸೆ ನೋಕ್ ತಕ್ ಪಾನಿ ಬಹಾನಾ ಫರ್ಜ್ ಹೈ ಔರ್ * ಔರತ್ ಪರ್ ಸಿರ್ಫ್ ಜಡ್ ತರ್ ಕರ್ ಲೇನಾ ಛರೂರಿ ಹೈ ಖೋಲ್ ನಾ ಛರೂರಿ ನಹೀಂ. ಹಾಂ ಅಗರ್ ಚೋಟಿ ಇತ್ ನಿ ಸಖತ್ ಗುಂಧಿ ಹುಯಿ ಹೋಂ ಕಿ ಬೇ ಖೋಲೆ ಜಡೇಂ ತರ್ ನ ಹೋಂಗಿ ತೋ ಖೋಲ್ ನಾ ಛರೂರಿ ಹೈ * ಅಗರ್ ಕಾನೊಂ ಮೇಂ ಬಾಲ ಯಾ ನಾಕ್ ಮೇಂ ನಥ್ ಕಾ ಛೇದ್ (ಸುರಾಖ್) ಹೋ ಔರ್ ವೊಹ್ ಬಂದ್ ನ ಹೋ ತೋ ಉಸ್ ಮೇಂ ಪಾನಿ ಬಹಾನಾ ಫರ್ಜ್ ಹೈ. ವುಜ್ಫೂ ಮೇಂ ಸಿರ್ಫ್ ನಾಕ್ ಕೆ ನಥ್ ಕೆ ಛೇದ್ ಮೇಂ ಔರ್ ಗುಸ್ಲ್ ಮೇಂ ಅಗರ್ ಕಾನ್ ಔರ್ ನಾಕ್ ದೋನೋಂ ಮೇಂ ಛೇದ್ ಹೋಂ ತೋ ದೋನೋಂ

ಫರ್ಮಾನೆ ಮುಹಾದಫಾ صلى الله تعالى عليه و آله وسلم : ಜಿಸ್ ಕೆ ಪಾಸ್ ಮೇರಾ ಜ್ಹಕಾರ್ ಹುವಾ ಔರ್ ಉಸ್

ನೆ ಮುಯ್ ಪರ್ ದುರೂದ್ ಶರೀಫ್ ನೆ ಪಠಾ ಉಸ್ ನೆ ಜಫಾ ಕಿ. (عمر الزيات)

ಮೇಂ ಪಾನಿ ಬಹಾಯೇಂ * ಭವೇಂ, ಮೂಘ್ಲಿಂ ಔರ್ ದಾಡಿ ಕೆ ಹರ್ ಬಾಲ್ ಕಾ ಜಡ್ ಸೆ ನೋಕ್ ತಕ್ ಔರ್ ಉಸ್ ಕೆ ನೀಚೆ ಕಿ ಖಾಲ್ ಕಾ ಧೋನಾ ಝರೂರಿ ಹೈ * ಕಾನ್ ಕಾ ಹರ್ ಪುರ್ಜಾ ಔರ್ ಉಸ್ ಕೆ ಸುರಾಖ್ ಕಾ ಮೂಹ್ ಧೋಯೇಂ * ಕಾನೊಂ ಕೆ ಪೀಠೆ ಕೆ ಬಾಲ್ ಹಟಾ ಕರ್ ಪಾನಿ ಬಹಾಯೇಂ * ಧೋಡಿ ಔರ್ ಗಲೇ ಕಾ ಜೋಡ್ ಕಿ ಮೂಹ್ ಉತಾಯೆ ಜಗೈರ್ ನೆ ಧುಲೇಗಾ * ಹಾಠ್ಲಿಂ ಕೋ ಅಱ್ಱಿ ತರಹ್ ಉತಾ ಕರ್ ಬಘಾಲೇಂ ಧೋಯೇಂ * ಬಾಝೂ ಕಾ ಹರ್ ಪಹ್ಲೂ ಧೋಯೇಂ * ಪೀಲ್ ಕಾ ಹರ್ ಪುರ್ಜಾ ಧೋಯೇಂ * ಪೇಟ್ ಕಿ ಬಲ್ಟೇಂ ಉತಾ ಕರ್ ಧೋಯೇಂ * ನಾಫ್ ಮೇಂ ಭಿ ಪಾನಿ ಡಾಲೇಂ ಅಗರ್ ಪಾನಿ ಬಹನೆ ಮೇಂ ಶಕ್ ಹೋ ತೋ ನಾಫ್ ಮೇಂ ಉಂಗ್ಲ ಡಾಲ್ ಕರ್ ಧೋಯೇಂ * ಜಿಸ್ ಮ್ ಹರ್ ರೋಂಗ್ಲಾ ಜಡ್ ಸೆ ನೋಕ್ ತಕ್ ಧೋಯೇಂ * ರಾನ್ ಔರ್ ಪೇಡೂ (ನಾಫ್ ಸೆ ನೀಚೆ ಕೆ ಹಿಸ್ಲೇ) ಕಾ ಜೋಡ್ ಧೋಯೇಂ * ಜಬ್ ಬೈತ್ ಕರ್ ನಹಾಯೇಂ ತೋ ರಾನ್ ಔರ್ ಪಿಂಡ್ಲ ಕೆ ಜೋಡ್ ಪರ್ ಭಿ ಪಾನಿ ಬಹಾನಾ ಯಾದ್ ರಖೇಂ * ದೋನೋಂ ಸುರೀನ್ ಕೆ ಮಿಲ್ನೆ ಕಿ ಜಗಹ್ ಕಾ ಖಯಾಲ್ ರಖೇಂ, ಮುಸೂಸನ್ ಜಬ್ ಖಡೆ ಹೋ ಕರ್ ನಹಾಯೇಂ * ರಾನೊಂ ಕಿ ಗೋಲಾಯಿ ಔರ್ * ಪಿಂಡ್ಲಯೊಂ ಕಿ ಕರ್ವಣಿಂ ಪರ್ ಪಾನಿ ಬಹಾಯೇಂ * ಜ್ಹಕರ್ ವ ಉನ್ಸ-ಯ್ಯನ್ (ಯಾನ್ಸಿ ಫೋತೊಂ) ಕಿ ನಿಜ್ಲ ಸತಹ್ ಜೋಡ್ ತಕ್ ಔರ್ * ಉನ್ಸ-ಯ್ಯನ್ ಕೆ ನೀಚೆ ಕಿ ಜಗಹ್ ಜಡ್ ತಕ್ ಧೋಯೇಂ * ಜಿಸ್ ಕಾ ಖತ್ನಾ ನೆ ಹುವಾ, ವೋಹ್ ಅಗರ್ ಖಾಲ್ ಚಡ್ ಸಕ್ತಿ ಹೋ ತೋ ಚಡಾ ಕರ್ ಧೋಯೇಂ ಔರ್ ಖಾಲ್ ಕೆ ಅಂದರ್ ಪಾನಿ ಚಡಾಯೆ.

(ಮುಲಖ್ಫನ್ ಅಝ್ ಬಹಾರೆ ಶರೀಫತ್, ಜಿ.1, ಸ.317, 318)

ಮುಹಾದಫಾಡ್ ಕೆ ಅಯಿ 6 ಎಹ್ತಿಯಾತೇಂ

ಫರ್ಮಾನ ಮುಹಾಜಿಫಾ : صلى الله تعالى عليه و آله وسلم : ಜೋ ಮುರು ಪರ್ ರೋಫ್ ಜುಮುಅ ದುರೂದ್

ಶರೀಫ್ ಪಢೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (المنهاج)

- «1» ಢಲ್ ಕಿ ಹುಯಿ ಪಿನ್ ತಾನ್ ಕೋ ಉಠಾ ಕರ್ ಪಾನಿ ಬಹಾಯೇಂ
- «2» ಪಿನ್ ತಾನ್ ಔರ್ ಪೇಟ್ ಕಿ ಲಕೀರ್ ಧೋಯೇಂ «3» ಫರ್ಜೆ ಖಾರಿಜ್ (ಯಾ'ನಿ ಔರತ್ ಕಿ ಶರಮ್ ಗಾಹ್ ಕೆ ಬಾಹರ್ ಕೆ ಹಿಸ್ನೇ) ಕಾ ಹರ್ ಗೋಶಾ ಹರ್ ಟುಕ್ ಡಾ ಊಪರ್ ನೀಚೆ ಖೂಬ್ ಎಹ್ ತಿಯಾತ್ ಸೆ ಧೋಯೇಂ
- «4» ಫರ್ಜೆ ದಾಖಲ್ (ಯಾ'ನಿ ಶರಮ್ ಗಾಹ್ ಕೆ ಅಂದರೂನಿ ಹಿಸ್ನೇ) ಮೇಂ ಉಂಗ್ ಆ ಡಾಲ್ ಕರ್ ಧೋನಾ ಫರ್ಜ್ ನಹೀಂ ಮುಸ್ ತಹಬ್ ಹೈ «5» ಅಗರ್ ಹೈಜ್ ಯಾ ನಿಫಾಸ್ ಸೆ ಫಾರಿಗ್ ಹೋ ಕರ್ ಗುಸ್ ಲ್ ಕರೇಂ ತೋ ಕಿಸೀ ಪುರಾನೆ ಕಪ್ ಡೆ ಸೆ ಫರ್ಜೆ ದಾಖಲ್ ಕೆ ಅಂದರ್ ಸೆ ಖೂನ್ ಕಾ ಅಸರ್ ಸಾಫ್ ಕರ್ ಲೇನಾ ಮುಸ್ ತಹಬ್ ಹೈ (ಬಹಾರ್ ಶರೀಫತ್, ಜ.1, ಸ.318)
- «6» ಅಗರ್ ನೇಲ್ ಪೊಲಶ್ ನಾಖೂನಾಂ ಪರ್ ಲಗೀ ಹುಯಿ ಹೈ ತೋ ಉಸ್ ಕಾ ಭಿ ಛುಡಾನಾ ಫರ್ಜ್ ಹೈ ವರ್ ನಾ ಗುಸ್ ಲ್ ನಹೀಂ ಹೋಗಾ, ಹಾಂ ಮೆಹಂದಿ ಕೆ ರಂಗ್ ಮೇಂ ಹರಜ್ ನಹೀಂ.

ಝಖ್ ಮ್ ಕೀ ಪಟ್ಟೀ

ಝಖ್ ಮ್ ಪರ್ ಪಟ್ಟೀ ವಗೈರಾ ಬಂಧಿ ಹೋ ಔರ್ ಉಸೇ ಖೋಲ್ ನೆ ಮೇಂ ನುಕ್ ಸಾನ್ ಯಾ ಹರಜ್ ಹೋ ತೋ ಪಟ್ಟೀ ಪರ್ ಹಿ ಮಸಾಹ್ ಕರ್ ಲೇನಾ ಕಾಫಿ ಹೈ ನೀಜ್ ಕಿಸೀ ಜಗಹ್ ಮರ್ಜ್ ಯಾ ದರ್ ದ್ ಕಿ ವಜಹ್ ಸೆ ಪಾನಿ ಬಹಾನಾ ನುಕ್ ಸಾನ್ ದೇಹ್ ಹೋ ತೋ ಉಸ್ ಪೂರೆ ಉಝ್ ವ್ ಪರ್ ಮಸಾಹ್ ಕರ್ ಅಜಿಯೆ. ಪಟ್ಟೀ ಝರೂರತ್ ಸೆ ಝಿಯಾದಾ ಜಗಹ್ ಕೋ ಫೇರೆ ಹುಯೆ ನಹೀಂ ಹೋನಾ ಚಾಹಿಯೆ ವರ್ ನಾ ಮಸಾಹ್ ಕಾಫಿ ನ ಹೋಗಾ. ಅಗರ್ ಝರೂರತ್ ಸೆ ಝಿಯಾದಾ ಜಗಹ್ ಫೇರೆ ಬಗೈರ್ ಪಟ್ಟೀ ಬಾಂಧ್ ನಾ ಮುಮ್ ಕಿನ್ ನ ಹೋ ಮ-ಸಲನ್ ಬಾಝೂ ಪರ್ ಝಖ್ ಮ್ ಹೈ ಮಗರ್ ಪಟ್ಟೀ ಬಾಝೂಔಂ ಕಿ ಗೋಲಾಯಿ ಮೇಂ ಬಾಂಧಿ ಹೈ ಜಿಸ್ ಕೆ ಸಬಬ್ ಬಾಝೂ ಕಾ ಅಛ್ಲಾ ಹಿಸ್ಸಾ ಭಿ ಪಟ್ಟೀ ಕೆ ಅಂದರ್ ಛುಪಾ ಹುವಾ ಹೈ, ತೋ ಅಗರ್ ಖೋಲ್ ನಾ ಮುಮ್ ಕಿನ್ ಹೋ ತೋ ಖೋಲ್ ಕರ್ ಉಸ್ ಹಿಸ್ನೇ ಕೋ ಧೋನಾ ಫರ್ಜ್ ಹೈ. ಅಗರ್ ನಾ ಮುಮ್ ಕಿನ್ ಹೈ ಯಾ ಖೋಲ್ ನಾ ತೋ ಮುಮ್ ಕಿನ್ ಹೈ ಮಗರ್ ಫಿರ್ ವೈಸೀ ನ ಬಾಂಧ್ ಸಕೇಗಾ ಔರ್ ಯೂಂ ಝಖ್ ಮ್ ವಗೈರಾ ಕೋ ನುಕ್ ಸಾನ್ ಪಹುಂಚ್ ನೆ

ಫರ್‌ಮಾನ ಮುಹಾಜಿಫಾ صلى الله تعالى عليه و آله وسلم : ಮುಝ್ ಪರ್ ದುರೂದ ಪಾಕ್ ಕಿ ಕನ್‌ರತ್ ಕರೂಃ ಬೀಶಕ್ ಏಕ್ ತುಮ್‌ಹಾರೆ ಆಯೆ ತಹಾರತ್ ಹೈ. (ಪ್ರಬ್ಲೆ!)

ಕಾ ಅಂದೇಶಾ ಹೈ ತೋ ಸಾರೀ ಪಟ್ಟೀ ಪರ್ ಮನಾಹ್ ಕರ್ ಲೇನಾ ಕಾಫಿ ಹೈ, ಬದನ್ ಕಾ ವೊಹ್ ಅಛ್ಲಾ ಹಿಸ್ಸಾ ಭಿ ಧೋನೆ ಸೆ ಮುಆಫ್ ಹೋ ಜಾಯೇಗಾ. (ಏಞನ್, ಸ.318)

ಧುಸ್ತುಲ್ ಫರ್‌ಝ್ ಹೋನೆ ಕೆ 5 ಆಸ್‌ಬಾಬ್

《1》 ಮನೀ ಕಾ ಅಪ್‌ನಿ ಜಗಹ್ ಸೆ ಶಹ್‌ವತ್ ಕೆ ಸಾಫ್ ಜುದಾ ಹೋ ಕರ್ ಉಞ್‌ವ್ ಸೆ ನಿಕಲ್‌ನಾ 《2》 ಎಹ್‌ತಿಲಾಮ್ ಯಾ'ನಿ ನೋತೆ ಮೇಂ ಮನೀ ಕಾ ನಿಕಲ್ ಜಾನಾ 《3》 ಶರಮ್‌ಗಾಹ್ ಮೇಂ ಹಶ್‌ಫಾ (ಸುಪಾರಿ) ದಾಖಲ್ ಹೋ ಜಾನಾ ಖ್ವಾಹ್ ಶಹ್‌ವತ್ ಹೋ ಯಾ ನ ಹೋ, ಇನ್‌ಞಾಲ್ ಹೋ ಯಾ ನ ಹೋ, ದೋನೋಂ ಪರ್ ಗುಸ್‌ಲ್ ಫರ್‌ಝ್ ಹೈ 《4》 ಹೈಝ್ ಸೆ ಫಾರಿಗ್ ಹೋನಾ 《5》 ನಿಫಾಸ್ (ಯಾ'ನಿ ಬಚ್ವಾ ಜನ್‌ನೆ ಪರ್ ಜೋ ಖೂನ್ ಆತಾ ಹೈ ಉಸ್) ಸೆ ಫಾರಿಗ್ ಹೋನಾ.

(ಬಹಾರೆ ಶರೀಅತ್, ಜ.1, ಸ.321 ತಾ 324)

ನಿಫಾಸ್ ಕಿ ಜರೂರಿ ವಜಾಹತ್

ಅಕ್‌ಸರ್ ಔರತೌಂ ಮೇಂ ಏಕ್ ಮಶ್‌ಹೂರ್ ಹೈ ಕಿ ಬಚ್ವಾ ಜನ್‌ನೆ ಕೆ ಬಾ'ದ್ ಔರತ್ ಚಾಲೇಸ್⁴⁰ ದಿನ್ ತಕ್ ಲಾಞಿಮಿ ತೌರ್ ಪರ್ ನಾಪಾಕ್ ರಹ್‌ತಿ ಹೈ ಏಕ್ ಬಾತ್ ಬಲ್‌ಕುಲ್ ಗಲತ್ ಹೈ. ನಿಫಾಸ್ ಕಿ ತಫ್‌ಸೀಲ್ ಮುಲಾ-ಹಞಾ ಹೋ. ಬಚ್ವಾ ಪೈದಾ ಹೋನೆ ಕೆ ಬಾ'ದ್ ಜೋ ಖೂನ್ ಆತಾ ಹೈ ಉಸ್ ಕೋ ನಿಫಾಸ್ ಕಹ್‌ತೆ ಹೈಂ ಉಸ್ ಕಿ ಞಿಯಾದಾ ಸೆ ಞಿಯಾದಾ ಮುದ್ದತ್ ಚಾಲೇಸ್⁴⁰ ದಿನ್ ಹೈ ಯಾ'ನಿ ಅಗರ್ ಚಾಲೇಸ್⁴⁰ ದಿನ್ ಕೆ ಬಾ'ದ್ ಭಿ ಬಂದ್ ನ ಹೋ ತೋ ಮರ್‌ಝ್ ಹೈ. ಅಹಾಞಾ ಚಾಲೇಸ್⁴⁰ ದಿನ್ ಪೂರೆ ಹೋತೆ ಹಿ ಗುಸ್‌ಲ್ ಕರ್ ಲೇ ಔರ್ ಚಾಲೇಸ್⁴⁰ ದಿನ್ ಸೆ ಪಹ್‌ಲೆ ಬಂದ್ ಹೋ ಜಾಯೇ ಖ್ವಾಹ್ ಬಚ್ಚೇ ಕಿ ವಿಲಾದತ್ ಕೆ ಬಾ'ದ್ ಏಕ್ ಮಿನಟ್ ಹಿ ಮೇಂ ಬಂದ್ ಹೋ ಜಾಯೆ ತೋ ಜಿಸ್ ವಕ್ತ್ ಭಿ ಬಂದ್ ಹೋ ಗುಸ್‌ಲ್ ಕರ್ ಲೆ ಔರ್ ನಮಾಝ್ ವ ರೋಞಾ ಶುರೂಅಿ ಹೋ ಗಯೇ. ಅಗರ್ ಚಾಲೇಸ್⁴⁰ ದಿನ್ ಕೆ ಅಂದರ್ ಅಂದರ್ ದೋಬಾರಾ ಖೂನ್ ಆ ಗಯಾ ತೋ ಶುರೂಯೆ ವಿಲಾದತ್ ಸೆ ಖತ್‌ಮೆ ಖೂನ್ ತಕ್ ಸಬ್ ದಿನ್ ನಿಫಾಸ್ ಹಿ ಕೆ ಶುಮಾರ್ ಹೋಂಗೆ. ಮ-ಸಲನ್ ವಿಲಾದತ್ ಕೆ ಬಾ'ದ್

ಫರ್ಮಾನ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ತುಮ್ ಜಹಾಂ ಭ ಹೋ ಮುಝ್ ಪರ್ ದುರೂದ್

ಪಠೋ ಕಿ ತುಮ್ಹಾರಾ ದುರೂದ್ ಮುಝ್ ತಕ್ ಪಹಂಜ್ತಾ ಹೈ. (ಝ)

ದೋ ಮಿನಟ್ ತಕ್ ಖೂನ್ ಆ ಕರ್ ಬಂದ್ ಹೋ ಗಯಾ ಔರ್ ಔರತ್ ಗುಸ್ಲ್ ಕರ್ ಕೆ ನಮಾಝ್ ರೋಝಾ ವಗೈರಾ ಕರ್ತಿ ರಹೀ, ಜಾಲನ್⁴⁰ ದಿನ್ ಪೂರೆ ಹೋನೆ ಮೇಂ ಫಕ್ತ್ ದೋ ಮಿನಟ್ ಬಾಕಿ ಥಿ ಕಿ ಫಿರ್ ಖೂನ್ ಆ ಗಯಾ ತೋ ಸಾರಾ ಚಿಲ್ಲಾ ಯಾ'ನಿ ಮುಕಮ್ಮಲ್ ಜಾಲನ್⁴⁰ ದಿನ್ ನಿಫಾಸ್ ಕೆ ಟಹರೇಂಗಿ. ಜೋ ಭ ನಮಾಝೇಂ ಪಠೀಂ ಯಾ ರೋಝೆ ರಬಿ ಸಬ್ ಬೇಕಾರ್ ಗಯೀ, ಯಹಾಂ ತಕ್ ಕಿ ಅಗರ್ ಇನ್ ದೌರಾನ್ ಫರ್ಝ್ ವ ವಾಜಿಬ್ ನಮಾಝೇಂ ಯಾ ರೋಝೆ ಕಝಾ ಕಿಯೆ ಥಿ ತೋ ವೊಹ್ ಭ ಫಿರ್ ಸೆ ಅದಾ ಕರೇ.

(ಮಾಖೂಝ್ ಅಝ್ ಫತಾವಾ ರ-ಝ್ವಿಯ್ಯಾ ಮುಫ್ರಜಾ, ಜ.4, ಸ.354 ತಾ 356)

5 ಜರೂರಿ ಅಹ್ಕಾಮ್

《1》 ಮನೀ ಶಹವತ್ ಕೆ ಸಾಥ್ ಅಪ್ನಿ ಜಗಹ್ ಸೆ ಜುದಾ ನ ಹುಯಿ ಬಲ್ಕಿ ಬೋಝ್ ಉತಾನೆ ಯಾ ಬುಲಂದಿ ಸೆ ಗಿರ್ನೆ ಯಾ ಫುಝ್ಲಾ ಖಾರಿಜ್ ಕರ್ನೆ ಕೆ ಆಯೆ ಝೋರ್ ಲಗಾನೆ ಕಿ ಸೂರತ್ ಮೇಂ ಖಾರಿಜ್ ಹುಯಿ ತೋ ಗುಸ್ಲ್ ಫರ್ಝ್ ನಹೀಂ. ವುಝೂ ಬಹರ್ ಹಾಲ್ ಟೂಟ್ ಜಾಯೇಗಾ. 《2》 ಅಗರ್ ಮನೀ ಪತ್ಅ ಪಠ್ ಗಯೀ ಔರ್ ಪೇಶಾಬ್ ಕೆ ವಕ್ತ್ ಯಾ ವೈನೇ ಹಿ ಬಲಾ ಶಹವತ್ ಇನ್ ಕೆ ಕತ್ರೆ ನಿಕಲ್ ಆಯೀ ಗುಸ್ಲ್ ಫರ್ಝ್ ನ ಹುವಾ ವುಝೂ ಟೂಟ್ ಜಾಯೇಗಾ. 《3》 ಅಗರ್ ಎಹ್ತಲಾಮ್ ಹೋನಾ ಯಾದ್ ಹೈ ಮಗರ್ ಇನ್ ಕಾ ಕೋಯಿ ಅಸರ್ ಕಪ್ಡೆ ವಗೈರಾ ಪರ್ ನಹೀಂ ತೋ ಗುಸ್ಲ್ ಫರ್ಝ್ ನಹೀಂ 《4》 ನಮಾಝ್ ಮೇಂ ಶಹವತ್ ಥಿ ಔರ್ ಮನೀ ಉತರ್ತಿ ಹುಯಿ ಮಾ'ಲೂಮ್ ಹುಯಿ ಮಗರ್ ಬಾಹರ್ ನಿಕಲ್ನೆ ಸೆ ಕಬ್ಲ್ ಹೀ ನಮಾಝ್ ಪೂರಿ ಕರ್ ಆ ಅಬ್ ಖಾರಿಜ್ ಹುಯಿ ತೋ ನಮಾಝ್ ಹೋ ಗಯೀ ಮಗರ್ ಅಬ್ ಗುಸ್ಲ್ ಫರ್ಝ್ ಹೋ ಗಯಾ (ಬಹಾರೆ ಶರೀಅತ್, ಜ.1, ಸ.321 ತಾ 322) 《5》 ಅಪ್ನಿ ಹಾಥ್ಂ ಸೆ ಮಾದ್ದಾ ಖಾರಿಜ್ ಕರ್ನೆ ಸೆ ಗುಸ್ಲ್ ಫರ್ಝ್ ಹೋ ಜಾತಾ ಹೈ. ಏಹ್ ಗುನಾಹ್ ಕಾ ಕಾಮ್ ಹೈ. ಹದೀಸೆ ಪಾಕ್ ಮೇಂ ಐಸಾ ಕರ್ನೆ ವಾಲೆ ಕೋ ಮಲ್ಠೂನ್ ಕಹಾ ಗಯಾ ಹೈ. (حاشية الطحاوي على مرقى الفلاح ١٦٦). ಐಸಾ ಕರ್ನೆ ಸೆ ಮರ್ದಾನಾ ಕಮ್ಝೋರಿ '٤٧٧ رقم

ಫರ್ಮಾನ ಮುಹಮ್ಮದ್ ಸಲವಲ್ಲೇ : ಜಿಸ್ ನೆ ಮುರ್ಮ್ ಪರ್ ದನ್ ಮರ್ತಬಾ ದುರೂದ್ ಪಾಕ್ ಪಡಾ ಅಲ್ಲಾಹ್ ಉಸ್ ಪರ್ ಸೌ ರಹಮತೇಂ ನಾಜಲ್ ಫರ್ಮಾತಾ ಹೈ. (ಪ್ರತಿ) ಹೈದಾ ಹೋತಿ ಹೈ ಔರ್ ಬಾರಹಾ ದೇಖಾ ಗಯಾ ಹೈ ಕಿ ಬಲ್ ಆಖರ್ ಆದಮಿ ಶಾದಿ ಕೆ ಲಾಯಿಕ್ ನಹೀಂ ರಹತಾ.

ಮುಶ್ತಾಕ್ ಜಿನೀ ಕಾ ಅಜ್ಜಾಬ್

ಮೇಲೆ ಆಕ್ರಾ ಆಲಾ ಹಜ್ಜರತ್, ಇಮಾಮ್ ಅಹಲೆ ಸುನ್ನತ್ ಮೌಲಾನಾ ಶಾಹ್ ಅಹಮದ್ ರಫ್ಲಾ ಖಾನ್ عَلَيْهِ رَحْمَةُ الرَّحْمٰن ಕಿ ಖದಮತ್ ಮೇಲೆ ಅರ್ಜ್ ಕಿಯಾ ಗಯಾ : ಏಕ್ ಶೆಖ್ಸ್ ಮಹ್ಲೂಕ್ (ಯಾನ್ ಮುಶ್ತಾಕ್ ಜಿನೀ ಕರ್ನೆ ವಾಲಾ) ಹೈ ವೊಹ್ ಇನ್ ಫೇಲ್ ಸೆ ನಹೀಂ ಮಾನ್ತಾ ಹೈ, ಹರ್ಚಂದ್ ಇನ್ ಕೋ ಸಮ್‌ಝಾಯಾ ಹೈ, ಆಪ್ ತಹರೀರ್ ಫರ್ಮಾಯೇಂ, ಉಸ್ ಕಾ ಕ್ಯಾ ಹಶ್ ಹೋಗಾ ಔರ್ ಉಸ್ ಕೋ ಕ್ಯಾ ದುಖ್ ಪಡ್‌ನಾ ಚಾಹಿಯೆ ಜಿಸ್ ಸೆ ಉಸ್ ಕಿ ಆದತ್ ಫೋಟ್ ಜಾಯೆ ?

ಇರ್ಶಾದೆ ಆಲಾ ಹಜ್ಜರತ್ : ವೊಹ್ ಗುನಹ್‌ಗಾರ್ ಹೈ¹, ಆಸೀ ಹೈ, ಇನ್‌ರಾರ್ ಕೆ ಸಬಬ್ ಮುರ್ತಕಿಬೆ ಕಬಲಾ ಹೈ, ಫಾಸಿಕ್ ಹೈ, ಹಶ್ ಮೇಲೆ ಐಸೌಂ ಕಿ (ಯಾನ್ ಮುಶ್ತಾಕ್ ಜಿನೀ ಕರ್ನೆ ವಾಲಾಂ ಕಿ) ಹಥೇಲಯಾಂ ಗಾಭನ್ (ಯಾನ್ ಹಾಮಿಲಾ) ಉಲೇಂಗಿ ಜಿಸ್ ಸೆ ಮಜ್‌ಮಯೆ ಆಫ್ಲಮ್ ಮೇಲೆ ಉನ್ ಕಿ ರುಸ್‌ವಾಯಿ ಹೋಗಿ ಅಗರ್ ತೌಬಾ ನ ಕರೇಂ, ಔರ್ ಅಲ್ಲಾಹ್ ﷻ ಮುಆಫ್ ಫರ್ಮಾತಾ ಹೈ ಜಿನೀ ಚಾಹೆ ಔರ್ ಅಜ್ಜಾಬ್ ಫರ್ಮಾತಾ ಹೈ ಜಿನೀ ಚಾಹೆ. ಉಸೇ ಚಾಹಿಯೆ ಕಿ ಲಾಹೌಲ್ ಶರೀಫ್ ಕಿ ಕನ್‌ರತ್ ಕರೇ ಔರ್ ಶೈತಾನ್ ಇನ್ ಹ-ರ-ಕತ್ ಕಿ ತರಫ್ ಬುಲಾಯೆ ತೋ ಫೌರನ್ ದಿಲ್ ಮೇಲೆ ಮು-ತವಜ್ಜಿಹ್ ಬ ಖುದಾ ﷻ ಹೋ ಕರ್ ಲಾಹೌಲ್ ಪಡೇ. ನಮಾಜ್ ಪಂಜ್‌ಗಾನಾ ಕಿ ಪಾಬಂದಿ ಕರೇ. ನಮಾಜ್ ಸುಬ್‌ಹ್ ಕೆ ಬಾಂದ್ ಬಲಾ ನಾಗ್ರಾ ಸುರ-ತುಲ್ ಇಖ್‌ಲಾಸ್ ಶರೀಫ್ ಕಾ ವಿರ್‌ದ್ ಕರೇ.

وَاللّٰهُ تَعَالٰى اَعْلَمُ (ಫತಾವಾ ರಫ್ಲಾ-ವಿಯ್ಯಾ, ಜಿ.22, ಸ.244)

(ಶ-ಜ-ರಯೆ ಅತ್ತಾರಿಯ್ಯಾ ಸಫ್‌ಹಾ 16 ಪರ್ ಹೈ : ಹರ್ ಸುಬ್‌ಹ್ ಸೂರ-ತುಲ್ ಇಖ್‌ಲಾಸ್ ಗ್ಯಾರಹ್ ಬಾರ್ ಪಡೆ ಅಗರ್ ಶೈತಾನ್ ಮುಖ್ ಲಶ್‌ಕರ್

ಜಲಕ್ ಕೆ ಹೋಶ್‌ರುಬಾ ನುಕ್‌ನಾನಾತ್ ಕೀ ತಫ್‌ಸೀಲ ಮಾ'ಲೂಮಾತ್ ಕೆ ಆಯೆ ಸಗೇ ಮದೀನಾ ﷻ ಕಾ ರಿಸಾಲಾ "ಅಮರದ್ ಪಸಂದಿ ಕೀ ತಬಾಹ್‌ಕಾರಿಯಾಂ" ಪಡ್ ಅಜಯೆ.

ಫರ್ಮಾನಿ ಮುಹಾದಫಾ صلى الله تعالى عليه و آله وسلم : ಜಿಸ್ ಕೆ ಪಾಸ್ ಮೇರಾ ಜ್ಜಕ್ರ ಹೋ ಔರ್ ವೂಹ್ ಮುಯ್ ಪರ್ ದುರೂದ್ ಶರೀಫ್ ನ ಪಡೇ ತೋ ವೂಹ್ ಲೋಗ್ಲಿಂ ಮೇಂ ಸೆ ಕಂಜೂಸ್ ತರೀನ್ ಶಬ್ಸ್ ಹೈ. (ಪ್ರಬಂಧ)
 ಕೆ ಕೋಶಿಶ್ ಕರೇ ಕಿ ಇಸ್ ಸೆ ಗುನಾಹ್ ಕರಾಯೆ ನ ಕರಾ ಸಕೇ ಜಬ್ ತಕ್ ಕಿ ಏಹ್ ಖುದ್ ನ ಕರೇ)

ಬಹತ್ ಪಾನಿ ಮೇಂ ಧ್ವನಿಗಳ ಕಾ ತಲಿಷಾ

ಅಗರ್ ಬಹತ್ ಪಾನಿ ಮ-ಸಲನ್ ದರಿಯಾ, ಯಾ ನಹರ್ ಮೇಂ ನಹಾಯಾ ತೋ ಥೋಡಿ ದೇರ್ ಉಸ್ ಮೇಂ ರುಕ್ನೆ ಸೆ ತೀನ್ ಬಾರ್ ಥೋನೆ, ತರ್ತೀಬ್ ಔರ್ ವುಜೂ ಏಹ್ ಸಬ್ ಸುನ್ನತೇಂ ಅದಾ ಹೋ ಗಯೀಂ. ಇಸ್ ಕಿ ಭಿ ಜುರೂರತ್ ನಹೀಂ ಕಿ ಆ'ಜ್ಹಾ ಕೋ ತೀನ್³ ಬಾರ್ ಹ-ರ-ಕತ್ ದೇ. ಅಗರ್ ತಾಲಾಬ್ ವಗೈರಾ ಠಹರೆ ಪಾನಿ ಮೇಂ ನಹಾಯಾ ತೋ ಆ'ಜ್ಹಾ ಕೋ ತೀನ್ ಬಾರ್ ಹ-ರ-ಕತ್ ದೇನೆ ಯಾ ಜಗಹ್ ಬದಲ್ನೆ ಸೆ ತಸ್ಅಲಸ್ ಯಾನಿ ತೀನ್³ ಬಾರ್ ಥೋನೆ ಕಿ ಸುನ್ನತ್ ಅದಾ ಹೋ ಜಾಯೇಗಿ. ಬರ್ಸಾತ್ ಮೇಂ (ಯಾ ನಲ್ ಯಾ ಫವ್ವಾರೆ ಕೆ ನೀಚೆ) ಖಡಾ ಹೋನಾ ಬಹತ್ ಪಾನಿ ಮೇಂ ಖಡೆ ಹೋನೆ ಕೆ ಹುಕ್ಮ್ ಮೇಂ ಹೈ. ಬಹತ್ ಪಾನಿ ಮೇಂ ವುಜೂ ಕಿಯಾ ತೋ ವೂಹೀ ಪಾನಿ ಮೇಂ ಥೋಡಿ ದೇರ್ ಉಸ್ ಮೇಂ ಉಜ್ಜಾವ್ ಕೋ ರಹನೆ ದೇನಾ ಔರ್ ಠಹರೆ ಪಾನಿ ಮೇಂ ಹ-ರ-ಕತ್ ದೇನಾ ತೀನ್³ ಬಾರ್ ಥೋನೆ ಕೆ ಕಾಯಿಮ್ ಮಕಾಮ್ ಹೈ. (ಬಹಾರೆ ಶರೀಅತ್, ಜ.1. ಸ.320) ವುಜೂ ಔರ್ ಗುಸ್ಲ್ ಕಿ ಇನ್ ತಮಾಮ್ ಸೂರತೌಂ ಮೇಂ ಕುಲ್ಲೇ ಕರ್ನಾ ಔರ್ ನಾಕ್ ಮೇಂ ಪಾನಿ ಚಠಾನಾ ಹೋಗಾ.

ಫವ್ವಾರಾ ಜಾಲೀ ಪಾನಿ ಕೆ ಹುಕ್ಮ್ ಮೇಂ ಹೈ

ಫತಾವಾ ಅಹಲೆ ಸುನ್ನತ್ (ಗೈರ್ ಮತ್ಬೂಅ) ಮೇಂ ಹೈ : ಫವ್ವಾರೆ (ಯಾ ನಲ್) ಕೆ ನೀಚೆ ಗುಸ್ಲ್ ಕರ್ನಾ ಜಾರೀ ಪಾನಿ ಮೇಂ ಗುಸ್ಲ್ ಕರ್ನೆ ಕೆ ಹುಕ್ಮ್ ಮೇಂ ಹೈ ಅಹಾಜ್ಹಾ ಇಸ್ ಕೆ ನೀಚೆ ಗುಸ್ಲ್ ಕರ್ತೆ ಹುಯೆ ವುಜೂ ಔರ್ ಗುಸ್ಲ್ ಕರ್ತೆ ವಕ್ತ್ ಕಿ ಮುದ್ದತ್ ತಕ್ ಠಹರಾ ತೋ ತಸ್ಅಲಸ್ ಕಿ ಸುನ್ನತ್ ಅದಾ ಹೋ ಜಾಯೇಗಿ. ಚುನಾಂಚೆ ದುರ್ರೆ ಮುಖ್ತಾರ್ ಮೇಂ ಹೈ : "ಅಗರ್ ಜಾರೀ ಪಾನಿ ಯಾ ಬಡೇ ಹೌಫ್ ಯಾ ಬಾರಿಶ್ ಮೇಂ ವುಜೂ ಔರ್ ಗುಸ್ಲ್ ಕರ್ತೆ ವಕ್ತ್ ಕಿ ಮುದ್ದತ್ ತಕ್ ಠಹರಾ ತೋ ಉಸ್ ನೆ ಪೂರಿ ಸುನ್ನತ್ ಅದಾ ಕೀ." (مختار ج 1 ص 320)

ಫರ್ಮಾನೆ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಉಸ್ ಶಖ್‌ನ್ ಕಿ ನಾಕ್ ಖಕ್ ಅಲೂದ್ ಹೋ ಜಿನ್

ಕೆ ಪಾಸ್ ಮೇರಾ ಝಕ್‌ರ್ ಹೋ ಔರ್ ವೋಹ್ ಮುಯ್ ಪರ್ ದುರೂದಿ ಪಾಕ್ ನ ಪಢೇ. (16)

ಯಾದ್ ರಹೇ ! ಗುಸ್‌ಲ್ ಯಾ ವುಜ್ಜೂ ಮೇಂ ಕುಲ್ಲೇ ಕರ್‌ನಾ ಔರ್ ನಾಕ್ ಮೇಂ ಪಾನಿ ಚಢಾನಾ ಹೈ.

ಫವ್ವಾರೆ ಕಿ ಎಹ್‌ತಿಯಾತಲೆಂ

ಅಗರ್ ಆಪ್ ಕೆ ಹಮ್‌ಮಾ ಮೇಂ ಫವ್ವಾರಾ (SHOWER) ಹೋ ತೋ ಉಸೇ ಅಷ್ಟೇ ತರಹ್ ದೇಖ್ ಅಜಿಯೆ ಕಿ ಉಸ್ ಕಿ ತರಫ್ ಮೂಹ್ ಕರ್ ಕೆ ನಂಗಿ ನಹಾನೆ ಮೇಂ ಮೂಹ್ ಯಾ ಪೀಲ್ ಕಿಬ್‌ಲೆ ಶರೀಫ್ ಕಿ ತರಫ್ ತೋ ನಹೀಂ ಹೋ ರಹಿ. ಇಸ್‌ತಿಂಜಾ ಖಾನೆ ಮೇಂ ಭಿ ಇಸೀ ತರಹ್ ಎಹ್‌ತಿಯಾತ್ ಫರ್ಮಾಯೆ. ಕಿಬ್‌ಲೆ ಕಿ ತರಫ್ ಮೂಹ್ ಯಾ ಪೀಲ್ ಹೋನೆ ಕಾ ಮಾ'ನಾ ಏಹ್ ಹೈ ಕಿ 45 ದರಜೆ ಕೆ ಫಲಾಯೆ ಕೆ ಅಂದರ್ ಅಂದರ್ ಹೋ. ಅಹಾಝಾ ಏಹ್ ಎಹ್‌ತಿಯಾತ್ ಭಿ ಫರೂರಿ ಹೈ ಕಿ 45 ಡಿಗ್ರಿ ಕೆ ಫಲಾಯೆ (ಏಂಗಲ್ ANGLE) ಕೆ ಬಾಹರ್ ಹೋ. ಇಸ್ ಮಸ್‌ಅಲೆ ನೆ ಅಕ್‌ಸರ್ ಲೋಗ್ ನಾ ವಾಕ್‌ಫ್ ಹೈಂ.

W.C. ಕಾ ರುಖ್ ದುರುಹತ್ ಕೀಜಿಯೆ

ಮೆಹರ್‌ಬಾನಿ ಫರ್ಮಾ ಕರ್ ಅಪ್‌ನೆ ಫರ್ ವಗೈರಾ ಕೆ ಡೆಬ್‌ಲ್ಯಾ. ಸಿ. (W.C.) ಔರ್ ಫವ್ವಾರೆ ಕಾ ರುಖ್ ಅಗರ್ ಗಲತ್ ಹೋ ತೋ ಉಸ್ ಕಿ ಇಸ್‌ಲಾಹ್ ಫರ್ಮಾ ಅಜಿಯೆ. ಝಿಯಾದಾ ಎಹ್‌ತಿಯಾತ್ ಇಸ್ ಮೇಂ ಹೈ ಕಿ W.C. ಕಿಬ್‌ಲೆ ನೆ 90 ಕೆ ದ-ರಜೆ ಪರ್ ಯಾ'ನಿ ನಮಾಝ್ ಪಢ್‌ನೆ ಮೇಂ ಸಲಾಮ್ ಫೇರ್‌ನೆ ಕೆ ರುಖ್ ಕರ್ ದೀಜಿಯೆ. ಮಿ'ಮಾರ್ ಉಮೂಮನ್ ತಾ'ಮೀರಾತಿ ಸಹೂಲತ್ ಔರ್ ಖೂಬ್ ಸೂರತಿ ಕಾ ಅಹಾಝ್ ಕರ್‌ತೆ ಹೈಂ ಆದಾಬೆ ಕಿಬ್‌ಲಾ ಕಿ ಪರ್‌ವಾಹ್ ನಹೀಂ ಕರ್‌ತೆ. ಮುಸಲ್‌ಮಾನೊಂ ಕೋ ಮಕಾನ್ ಕಿ ಗೈರ್ ವಾಜಿಬಿ ಬೆಹ್‌ತರಿ ಕೆ ಬಜಾಯೆ ಆಖರತ್ ಕಿ ಹಕ್‌ಕಿ ಬೆಹ್‌ತರಿ ಪರ್ ನಫ್‌ರ್ ರಖ್‌ನಾ ಚಾಹಿಯೆ.

ಕುಫ್ ನೇಫಿಯಾಂ ಕಮಾ ಲೇ ಜಲ್‌ದ್ ಅಜರತ್ ಬನಾ ಲೇ ಖಾಯೀ ನಹೀಂ ಭರೋಹಾ ಹೈ ಕೋಯಿ ಫಂದಲಿ ಕಾ

ಝಮುಱ, ಈದುಲ್ ಫಿತ್‌ರ್, ಬಕ್‌ರ್ ಈದ್, ಅ-ರಫೆ ಕೆ ದಿನ್ (ಯಾ'ನಿ 9 ಜಿಲ್ ಹಿಜ್ಜತಿಲ್ ಹರಾಮ್) ಔರ್ ಎಹ್‌ರಾಮ್ ಬಾಂಧಾತೆ ವಕ್‌ತ್ ನಹಾನಾ ಸುನ್ನತ್ ಹೈ.

ಪರಮಾನೆ ಮುಹೂತಫಾ صلى الله تعالى عليه و آله وسلم : ಮುಯ್ ಪರ್ ದುರೂದ್ ಶರೀಫ್ ಪಡೂಲೆ ಅಲ್ಲಾಹ್
تعالى و آله وسلم ತುಮ್ ಪರ್ ರಹ್ಮತ್ ಭಿಜೇಗಾ. (ಪ್ರಬಂಧ)

ತೋಗೊಂ ಕೆ ಸಾಮಾನೆ ಸಿತ್ರ್ ಖೋಲ್ ಕರ್ ನಹಾನಾ ಹರಾಮ್ ಹೈ. (ಫತಾವಾ ರ-ಝವಿಯ್ಯಾ ಮುಖರ್ರಜಾ, ಜ.3, ಸ.306) ಬಾರಿಶ್ ವಗೈರಾ ಮೇಂ ಭಿ ನಹಾಯೇಂ ತೋ ಪಾಜಾಮಾ ಯಾ ಶಲ್ವಾರ್ ಕೆ ಊಪರ್ ಮಜ್ಜಿದ್ ರಂಗೀನ್ ಮೋಱಿ ಚಾದರ್ ಲಪೇಱ್ ಅಜಿಯೆ ತಾಕಿ ಪಾಜಾಮಾ ಪಾನಿ ಸೆ ಚಿಪಕ್ ಭಿ ಜಾಯೆ ತೋ ರಾನೊಂ ವಗೈರಾ ಕಿ ರಂಗತ್ ಜಾಹಿರ್ ನ ಹೋ.

ತಂದ್ ಅಬಾಸ್ ವಾಲೆ ಕಿ ತರಫ್ ನಜರ್ ಕರ್ನಾ ಕೈಡಾ ?

ಅಬಾಸ್ ತಂಗ್ ಹೋ ಯಾ ಫೋರ್ ಸೆ ಹವಾ ಚಲೆ ಯಾ ಬಾರಿಶ್ ಯಾ ಸಾಹಿಲೆ ಸಮುಂದರ್ ಯಾ ನಹರ್ ವಗೈರಾ ಮೇಂ ಅಗರ್ಚೆ ಮೋಱಿ ಕಪ್ಡೆ ಮೇಂ ನಹಾಯೆ ಔರ್ ಕಪ್ಡಾ ಇನ್ ತರಹ್ ಚಿಪಕ್ ಜಾಯೆ ಕಿ ಸಿತ್ರ್ ಕೆ ಕಿಸೀ ಕಾಮಿಲ್ ಉಝ್ವ್ ಮ-ಸಲನ್ ರಾನ್ ಕಿ ಮುಕಮ್ಮಲ್ ಗೋಲಾಯಿ ಕಿ ಹೈಅತ್ (ಉಭಾರ್) ಜಾಹಿರ್ ಹೋ ಜಾಯೆ ಐಸೀ ಸೂರತ್ ಮೇಂ ಉಸ್ (ಮಖ್ಸೂಸ್) ಉಝ್ವ್ ಕಿ ತರಫ್ ದೋಸ್ರೆ ಕೋ ನಜರ್ ಕರ್ನೆ ಕಿ ಇಪಾಜತ್ ನಹೀಂ. ಯಹೀ ಹುಕ್ಮ್ ತಂಗ್ ಅಬಾಸ್ ವಾಲೆ ಕೆ ಸಿತ್ರ್ ಕೆ ಉಭಾರೆ ಹುಯೆ ಉಝ್ವೆ ಕಾಮಿಲ್ ಕಿ ತರಫ್ ನಜರ್ ಕರ್ನೆ ಕಾ ಹೈ.

ನಂದೆ ನಹಾತೆ ವಕ್ತ್ ಖೂಬ್ ಏಕ್ತಿಯಾಡ್

ಹಮ್ಮಾಮ್ ಮೇಂ ತನ್ಹಾ ನಂಗೆ ನಹಾಯೇಂ ಯಾ ಐಸಾ ಪಾಜಾಮಾ ಪಹನ್ ಕರ್ ನಹಾಯೇಂ ಕಿ ಉಸ್ ಕೆ ಚಮಕ್ ಜಾನೆ ಸೆ ರಾನೊಂ ವಗೈರಾ ಕಿ ರಂಗತ್ ಜಾಹಿರ್ ಹೋ ಸಕ್ತಿ ಹೈ ತೋ ಐಸೀ ಸೂರತ್ ಮೇಂ ಕಿಬ್ಲೆ ಕಿ ತರಫ್ ಮೂಹ್ ಯಾ ಪೀಲ್ ಮತ್ ಕೀಜಿಯೆ.

ದ್ವಂದ್ವ ಸೆ ನಜಿಲಾ ಬಡ್ ಜಾಡಾ ಹೋ ತೋ

ಝುಫಾಮ್ ಯಾ ಆಶೂಬೆ ಚಶಮ್ ವಗೈರಾ ಹೋ ಔರ್ ಏಹ್ ಗುಮಾನೆ ಸಹೀಹ್ ಹೋ ಕಿ ಸರ್ ಸೆ ನಹಾನೆ ಮೇಂ ಮರ್ಝ್ ಬಡ್ ಜಾಯೇಗಾ ಯಾ ದೀಗರ್ ಅಮ್‌ರಾಝ್ ಪೈದಾ ಹೋ ಜಾಯೇಂಗೆ ತೋ ಕುಲ್ಲೆ ಕೀಜಿಯೆ. ನಾಕ್ ಮೇಂ ಪಾನಿ ಚಡಾಯಿಯೆ ಔರ್ ಗರ್ದನ್ ಸೆ ನಹಾಯಿಯೆ. ಔರ್ ಸರ್ ಕೆ ಹರ್ ಹಿಸ್ತೆ ಪರ್ ಭೀಗಾ ಹುವಾ ಹಾಫ್ ಫೇರ್ ಅಜಿಯೆ ಗುಸ್‌ಲ್

ಫರ್ಮಾನ ಮುಸ್ಲಿಮಿನ್ **صلى الله تعالى عليه و آله وسلم** : ಮುಸ್ಲಿಮ್ ಪರ್ ಕಸರತ್ ಸೆ ದುರೂದಿ ಪಾಕ್ ಪಡೋ ಬೇಶಕ್

ತುಮ್ಹಾರಾ ಮುಸ್ಲಿಮ್ ಪರ್ ದುರೂದಿ ಪಾಕ್ ಪಡ್ನಾ ತುಮ್ಹಾರೆ ಗುನಾಹಿಂ ಕೆ ಆಯೆ ಮಕ್ಫಿರತ್ ಹೈ. (ಸುಬ್ಹಾ)

ಹೋ ಜಾಯೇಗಾ. ಬಾ'ದೆ ಸಿಹ್ಹತ್ ಸರ್ ಧೋ ಅಜಿಯೆ ಪೂರಾ ಗುಸ್ಲಾಲ್ ನಯೇ ಸಿರೆ ಸೆ ಕರ್ನಾ ಖರೂರಿ ನಹೀಂ.

(ಮಾಖೂಜ್ ಅಜ್ಜ್ ಬಹಾರೆ ಶರೀಅತ್, ಜಿ.1, ಸ.318)

ಬಾಲ್ಟಾ ಸೆ ನಹಾತೆ ವಕ್ರತ್ ಏಹ್ತಿಯಾತ್

ಅಗರ್ ಬಾಲ್ಟಾ ಕೆ ಖರೀಯೆ ಗುಸ್ಲಾಲ್ ಕರೇಂ ತೋ ಏಹ್ತಿಯಾತನ್ ಉಸೇ ತಿಪಾಯೀ (STOOL) ವಗೈರಾ ಪರ್ ರಖ್ ಅಜಿಯೆ ತಾಕಿ ಬಾಲ್ಟಾ ಮೇಂ ಖೀಂಟೆ ನ ಆಯೇಂ. ನೀಜ್ಜ್ ಗುಸ್ಲಾಲ್ ಮೇಂ ಇಸ್ತೆಮಾಲ್ ಕರ್ನೆ ಕಾ ಮಗ್ ಭಿ ಫರ್ಶ್ ಪರ್ ನ ರಖಿಯೆ.

ಬಾಲ್ಟಾ ಕಿ ನಿರೇಹ್

ಬಾಲ್ಟಾ ಮೇಂ ಗಿರೇಹ್ ಪರ್ ಜಾಯೇ ತೋ ಗುಸ್ಲಾಲ್ ಮೇಂ ಉಸೇ ಖೋಲ್ ಕರ್ ಪಾನಿ ಬಹಾನಾ ಖರೂರಿ ಹೈ. (ಏಜ್ಜನ್)

“ಕ್ರುರಾನ್ ಮುಕ್ತಲ್ ಹೈ” ಕೆ ದಹ್¹⁰ ಹುರೂಫ್

ಕೀ ನಿಶ್ಬತ್ ಸೆ ನಾಹಾಕಿ ಕಿ ಹಾಲತ್ ಮೇಂ

ಕ್ರುರಾನ್ ಪಾಕ್ ಪಡ್ನಾನೆ ಯಾ ಫೂನೆ ಕೆ 10 ಮುಹಾಫಿಲ್

«1» ಜಿಸ್ ಪರ್ ಗುಸ್ಲಾಲ್ ಫರ್ಜ್ ಹೋ ಉಸ್ ಕೋ ಮಸ್ಜಿದ್ ಮೇಂ ಜಾನಾ, ತವಾಫ್ ಕರ್ನಾ, ಕ್ರುರಾನ್ ಪಾಕ್ ಫೂನಾ, ಬೆ ಛುಯೆ ಖಬಾನಿ ಪಡ್ನಾ, ಕಿಸೀ ಆಯತ್ ಕಾ ಅಖ್ನಾ, ಆಯತ್ ಕಾ ತಾ'ವೀಜ್ಜ್ ಅಖ್ನಾ (ಅಖ್ನಾ ಉಸ್ ಸೂರತ್ ಮೇಂ ಹರಾಮ್ ಹೈ ಜಿಸ್ ಮೇಂ ಕಾಗ್ಜ್ ಕಾ ಫೂನಾ ಪಾಯಾ ಜಾಯೆ, ಅಗರ್ ಕಾಗ್ಜ್ ಕೋ ನ ಛುಯೆ ತೋ ಅಖ್ನಾ ಜಾಯಿಜ್ ಹೈ) (ಗೈರ್ ಮತ್ಬೂಫಿ, ಫತಾಹಾ ಅಹ್ಲೆ ಸುನ್ನತ್) ಏನಾ ತಾ'ವೀಜ್ಜ್ ಫೂನಾ, ಏನೀ ಅಂಗೋಲಿ ಫೂನಾ ಯಾ ಪಹನ್ನಾ ಜಿಸ್ ಪರ್ ಆಯತ್ ಯಾ ಹುರೂಫೆ ಮುಕ್ತಲ್ ಅಖಿ ಹೋಂ ಹರಾಮ್ ಹೈ. (ಬಹಾರೆ ಶರೀಅತ್, ಜಿ.1, ಸ.326) (ಮೋಮ್ ಜಾಮೆ ವಾಲೆ ಯಾ ಫ್ಲಾಸ್ತಕ್ ಮೇಂ ಲಪೇಟ್ ಕರ್ ಕಪ್ಡೆ ಯಾ ಚಮ್ಡೆ ವಗೈರಾ ಮೇಂ ಸಿಲೇ ಹುಯೆ ತಾ'ವೀಜ್ಜ್ ಕೋ ಪಹನ್ನೆ ಯಾ ಫೂನೆ ಮೇಂ ಮುಜ್ಜಾ-ಯಕ್ಫಾ ನಹೀಂ)

«2» ಅಗರ್ ಕುರಾನ್ ಪಾಕ್ ಜುಜ್ಫದಾನ್ ಮೇಂ ಹೋ ತೋ ಬೆ ವುಜ್ಜೂ ಯಾ ಬೆ ಗುಸ್ಲಾಲ್ ಜುಜ್ಫದಾನ್ ಪರ್ ಹಾಥ್ ಲಗಾನೆ ಮೇಂ ಹರಜ್ ನಹೀಂ.

ಫರ್ಮಾನದ ಮುಹಾತಫಾ صلى الله تعالى عليه و اله وسلم : ಜೋ ಮುರೂ ಪರ್ ಏಕ್ ದುರೂದ್ ಶರೀಫ್ ಪಡ್ತಾ ಹೈ
 ಅಲ್ಲಾಹ್ عز وجل ಉಸ್ ಕೆ ಅಯಿ ಏಕ್ ಕಿರಾತ್ ಅಜ್ಞರ್ ಅಖ್ತಾ ಔರ್ ಕಿರಾತ್ ಉಹದ್ ಪಹಾಡ್ ಜಿತ್ನಾ ಹೈ. (ಇಬ್ರಾಹಿಮ್)

(ಬಹಾರೆ ಶರೀಅತ್, ಜಿ.1, ಸ.326)

«3» ಇಸೀ ತರಹ್ ಕಿಸೀ ಐಸೇ ಕಪ್ಡೆ ಯಾ ರೋಮಾಲ್ ವಗೈರಾ ಸೆ ಕುರ್ಆನೆ ಪಾಕ್ ಪಕಡ್ನಾ ಜಾಯಿಫ್ ಹೈ ಜೋ ನ ಅಪ್ನೆ ತಾಬೆಲ್ಲಿ ಹೋ ನ ಕುರ್ಆನೆ ಪಾಕ್ ಕೆ. (ಏಜ್ಞನ್)

«4» ಕುರ್ತೆ ಕಿ ಆನ್ತೀನ್, ದುಪಟ್ಟೀ ಕೆ ಆಂಚಲ್ ಸೆ ಯಹಾಂ ತಕ್ ಕಿ ಚಾದರ್ ಕಾ ಏಕ್ ಕೋನಾ ಇನ್ ಕೆ ಕಂಧೆ ಪರ್ ಹೋ ತೋ ಚಾದರ್ ಕೆ ದೋಸರೆ ಕೋನೆ ಸೆ ಕುರ್ಆನೆ ಪಾಕ್ ಕೋ ಛೂನಾ ಹರಾಮ್ ಹೈ ಕಿ ಏಕ್ ಸಬ್ ಚೀಝೆಂ ಇನ್ ಛೂನೆ ವಾಲೆ ಕೆ ತಾಬೆಲ್ಲಿ ಹೈಂ. (ಏಜ್ಞನ್)

«5» ಕುರ್ಆನೆ ಪಾಕ್ ಕಿ ಆಯತ್ ದುಱ್ ಕಿ ನಿಯ್ಯತ್ ಸೆ ಯಾ ತಬರುಕ್ ಕೆ ಅಯಿ ಮ-ಸಲನ್ سَمِى اللّٰهِ الرَّحْمٰنِ الرَّحِىْمِ ಯಾ ಅದಾಯೆ ಶುಕ್ರ್ ಕೆ ಅಯಿ اَلْحَمْدُ لِلّٰهِ رَبِّ الْعَالَمِىْنَ ಯಾ ಕಿಸೀ ಮುಸಲ್ಮಾನ್ ಕಿ ಮೌತ್ ಯಾ ಕಿಸೀ ಕಿಸ್ಮ್ ಕೆ ನುಕ್ಸಾನ್ ಕಿ ಖಬರ್ ಪರ್ اَلْبَيْتِ الْجَمُوْىِ ಯಾ ಸನಾ ಕಿ ನಿಯ್ಯತ್ ಸೆ ಪೂರಿ ಸೂರ-ತುಲ್ ಫಾತಿಹಾ ಯಾ ಆ-ಯತುಲ್ ಕುರ್ಸೀ ಯಾ ಸೂ-ರತುಲ್ ಹಶ್ಞ್ ಕಿ ಆಖರಿ ತೀನ್ ಆಯಾತ್ ಪಡಿಂ ಔರ್ ಇನ್ ಸಬ್ ಸೂರತೌಂ ಮೇಂ ಕುರ್ಆನ್ ಪಡ್ತೆನೆ ಕಿ ನಿಯ್ಯತ್ ನ ಹೋ ತೋ ಕೋಯಿ ಹರಜ್ ನಹೀಂ. (ಏಜ್ಞನ್)

«6» ತೀನೌಂ ಕುಲ್ ಜಿಲಾ ಲಫ್ಝೆ ಕುಲ್ ಬ ನಿಯ್ಯತೆ ಸನಾ ಪಡ್ ಸಕ್ತೆ ಹೈಂ. ಲಫ್ಝೆ ಕುಲ್ ಕೆ ಸಾಥ್ ಸನಾ ಕಿ ನಿಯ್ಯತ್ ಸೆ ಭಿ ನಹೀಂ ಪಡ್ ಸಕ್ತೆ ಕ್ಯೂಂ ಕಿ ಇನ್ ಸೂರತ್ ಮೇಂ ಇನ್ ಕಾ ಕುರ್ಆನ್ ಹೋನಾ ಮು-ತಅಯ್ಯನ್ ಹೈ, ನಿಯ್ಯತ್ ಕೋ ಕುಛ್ ದಖಲ್ ನಹೀಂ. (ಏಜ್ಞನ್)

«7» ಬೆ ವುಜ್ಞೂ ಕೋ ಕುರ್ಯಾನ್ ಶರೀಫ್ ಯಾ ಕಿಸೀ ಆಯತ್ ಕಾ ಛೂನಾ ಹರಾಮ್ ಹೈ. ಬಗೈರ್ ಛುಯೆ ಛಬಾನಿ ಯಾ ದೇಖ್ ಕರ್ ಪಡ್ತೆನೆ ಮೇಂ ಮುಞ್ಞಾ-ಯಕ್ಶಾ ನಹೀಂ. (ಬಹಾರೆ ಶರೀಅತ್, ಜಿ.1, ಸ.326)

«8» ಜಿಸ್ ಬರ್ತನ್ ಯಾ ಕಛೋರೆ ಪರ್ ಸೂರತ್ ಯಾ ಆಯತೆ ಕುರ್ಆನಿ ಅಖ ಹೋ ಬೆ ವುಜ್ಞೂ ಔರ್ ಬೆ ಗುಸ್ಲಾಲ್ ಕೋ ಇನ್ ಕಾ ಛೂನಾ ಹರಾಮ್ ಹೈ. (ಏಜ್ಞನ್ ಸ.327)

«9» ಇಸ್ ಕಾ ಇಸ್ತೆಮಾಲ್ ಸಬ್ ಕೆ ಅಯಿ ಮಕ್ರೂಹ್ ಹೈ. ಹಾಂ

ಫರ್ಮಾನ ಮುಹಾಜಫಾ صلى الله تعالى عليه وآله وسلم : ಜನ್ ನೆ ಕಿತಾಬ್ ಮೇಂ ಮುಝ್ ಪರ್ ದುರೂದ್ ಪಾಕ್ ಆಖಾ

ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿಶ್ ತೆ ಉಸ್ ಕೆ ಅಯೆ ಇನ್ ತಿಫ್ ಫಾರ್ ಕರ್ ತೆ ರಹೇಂಗಿ. (ಪ್ರಬ್) ಖಾಸ್ ಬ ನಿಯ್ಯತೆ ಶಿಫಾ ಇನ್ ಮೇಂ ಪಾನಿ ವಗೈರಾ ಡಾಲ್ ಕರ್ ಪೀನೆ ಮೇಂ ಹರಜ್ ನಹೀಂ.

«10» ಕುರ್ಆನೆ ಪಾಕ್ ಕಾ ತರ್ಜಮಾ ಫಾರ್ಸಿ ಯಾ ಉರ್ದು ಯಾ ಕಿಸೀ ದೋಸ್ರಿ ಜಬಾನ್ ಮೇಂ ಹೋ ಉಸ್ ಕೋ ಭಿ ಪಢ್ ನೆ ಯಾ ಛೂನೆ ಮೇಂ ಕುರ್ಆನೆ ಪಾಕ್ ಹಿ ಕಾ ಹುಕ್ಮ್ ಹೈ. (ಖಜನ್)

ಬೆ ವುಜೂ ಬೀನಿ ಕಿತಾಬೇಂ ಛೂನಾ

ಬೆ ವುಜೂ ಯಾ ವೂಹ್ ಜನ್ ಪರ್ ಗುಸ್ಲ್ ಫರ್ಝ್ ಹೋ ಉನ್ ಕೋ ಫಿಕ್ರಹ್, ತಫ್ ಸೀರ್ ವ ಹದೀಸ್ ಕಿ ಕಿತಾಬೌಂ ಕಾ ಛೂನಾ ಮಕ್ರೂಹ್ ಹೈ. ಔರ್ ಅಗರ್ ಇನ್ ಕೋ ಕಿಸೀ ಕಪ್ ಡೆ ನೆ ಭುವಾ ಅಗ್ ರಚೆ ಇನ್ ಕೋ ಪಹ್ ನೆ ಯಾ ಓಢೇ ಹುಯೆ ಹೋ ತೋ ಮುಝಾ-ಯುಕ್ರಾ ನಹೀಂ. ಮಗರ್ ಆಯತೆ ಕುರ್ಆನಿ ಯಾ ಇನ್ ಕೆ ತರ್ಜಮೆ ಪರ್ ಇನ್ ಕಿತಾಬೌಂ ಮೇಂ ಭಿ ಹಾಥ್ ರಖ್ ನಾ ಹರಾಮ್ ಹೈ. (ಖಜನ್)

ಬೆ ವುಜೂ ಇಸ್ಲಾಮಿ ಕಿತಾಬೇಂ ಪಢ್ ನೆ ವಾಲೆ ಬಲ್ ಕಿ ಅಖ್ ಬಾರಾತ್ ವ ರಸಾಯಲ್ ಛೂನೆ ವಾಲೆ ಭಿ ಎಹ್ ತಿಯಾತ್ ಫರ್ಮಾಯಾ ಕರೇಂ ಕಿ ಉಮೂಮನ್ ಇನ್ ಮೇಂ ಆಯಾತ್ ವ ತರ್ಜಮೆ ಶಾಮಿಲ್ ಹೋತೆ ಹೈಂ.

ನಾಪಾಕಿ ಕಿ ಹಾಬತ್ ಮೇಂ ದುರೂದ್ ಶರೀಫ್ ಪಢ್ ನಾ

ಜನ್ ಪರ್ ಗುಸ್ಲ್ ಫರ್ಝ್ ಹೋ ಉನ್ ಕೋ ದುರೂದ್ ಶರೀಫ್ ಔರ್ ದುಆಯೇಂ ಪಢ್ ನೆ ಮೇಂ ಹರಜ್ ನಹೀಂ. ಮಗರ್ ಬೆಹ್ ತರ್ ಏಹ್ ಹೈ ಕಿ ವುಜೂ ಯಾ ಕುಲ್ಲೆ ಕರ್ ಕೆ ಪಢೇಂ. (ಬಹಾರ್ ಶರೀಅತ್, ಜ.1, ಸ.327) ಅಝಾನ್ ಕಾ ಜವಾಬ್ ದೇನಾ ಉನ್ ಕೋ ಜಾಯಿಝ್ ಹೈ.

(عالمگیری ۱ ج ص ۳۸)

ಛಾಂದ್ ಆ ಮೇಂ ಸಿಯಾಹಿ (INK) ಕಿ ತೆಕ್ ಜಖಿ ಹುಯಿ ಹೋ ಡೋ?

ಪಕಾನೆ ವಾಲೆ ಕೆ ನಾಖೂನ್ ಮೇಂ ಆಟಾ, ಅಖ್ ನೆ ವಾಲೆ ಕೆ ನಾಖೂನ್ ವಗೈರಾ ಮೇಂ ಪರ್ ಸಿಯಾಹಿ (INK) ಕಾ ಜರ್ಮ್, ಆಮ್ ಲೋಗೌಂ ಕೆ ಅಯೆ ಮುಝ್, ಮುಝ್ ಕಿ ಬೀಟ್ ಲಗೀ ಹುಯಿ ರಹ್ ಗಯೀ ಔರ್ ತವ್ವಜೆಹ್ ನೆ ರಹಿ ತೋ ಗುಸ್ಲ್ ಹೋ ಜಾಯೇಗಾ. ಹಾಂ ಮಾ'ಲೂಮ್ ಹೋ ಜಾನೆ

ಫರ್ಮಾನ ಮುಹಾದಫಾ صلى الله تعالى عليه و آله وسلم : ಜಿಸ್ ನೆ ಮುಯ್ಯಾ ಪರ್ ಏಕ್ ಬಾರ್ ದುರೂದ ಪಾಕ್ ಪಠಾ ಅಲ್ಲಾಹ್ جَزَّوَجَزَّ ಉಸ್ ಪರ್ ದಸ್ ರಹಮತೇಂ ಭೀಜತಾ ಹೈ. (؁)

ಕೆ ಬಾ'ದ್ ಜುದಾ ಕರ್ನಾ ಔರ್ ಉಸ್ ಜಗಹ್ ಕಾ ಧೋನಾ ಫರೂರಿ ಹೈ ಪಹಲೆ ಜೋ ನಮಾಝ್ ಪಠಿ ವೊಹ್ ಹೋ ಗಯೀ.

(ಬಹಾರೆ ಶರೀಅತ್, ಜ.1, ಸ.319)

ಬಚ್ಚಾ ಕಬ್ ಬಾಲಗ್ ಹೋತಾ ಹೈ ?

ಲಡ್ಕಾ ಬಾರಹ್¹² ಸಾಲ್ ಔರ್ ಲಡ್ಕಿ ನಾ⁹ ಬರಸ್ ಸೆ ಕಮ್ ಉಮ್ ತಕ್ ಹರ್ಗಿಝ್ ಬಾಲಗ್ ವ ಬಾಲಗಾ ನ ಹೋಂಗೆ ಔರ್ ಲಡ್ಕಾ ಲಡ್ಕಿ ದೋನೋಂ (ಹಿಜರಿ ಸಿನ್ ಕೆ ಏತಿಬಾರ್ ಸೆ) 15 ಬರಸ್ ಕಿ ಕಾಮಿಲ್ ಉಮ್ ಮೇಂ ಫರೂರ್ ಶರ್ಅನ್ ಬಾಲಗ್ ವ ಬಾಲಗಾ ಹೈಂ, ಅಗರ್ಚೆ ಆಸಾರೆ ಬುಲೂಗ್ (ಯಾ'ನಿ ಬಾಲಗ್ ಹೋನೆ ಕಿ ಅಲಾಮತೇಂ) ಫಾಹಿರ್ ನ ಹೋಂ. ಇನ್ ಉಮ್ ರೊಂ ಕೆ ಅಂದರ್ ಅಗರ್ ಆಸಾರ್ ಪಾಯೆ ಜಾಯೇಂ, ಯಾ'ನಿ ಖ್ವಾಹ್ ಲಡ್ಕೆ ಖ್ವಾಹ್ ಲಡ್ಕಿ ಕೋ ಸೋತೆ ಖ್ವಾಹ್ ಜಾಗ್ ತೆ ಮೇಂ ಇನ್ಞಾಲೆ ಹೋ (ಯಾ'ನಿ ಮನೀ ನಿಕಲೆ)... ಯಾ ... ಲಡ್ಕಿ ಕೋ ಹೈಫ್ ಆಯೆ ...ಯಾ... ಜಿಮಾಅ ಸೆ ಲಡ್ಕಾ (ಕಿಸೀ ಲಡ್ಕಿ ಕೋ) ಹಾಮಿಲಾ ಕರ್ ದೆ ...ಯಾ... (ಜಿಮಾಅ ಕಿ ವಜಹ್ ಸೆ) ಲಡ್ಕಿ ಕೋ ಹಮಲ್ ರಹ್ ಜಾಯೆ ತೋ ಯೆಕೀನನ್ ಬಾಲಗ್ ವ ಬಾಲಗಾ ಹೈಂ. ಔರ್ ಅಗರ್ ಆಸಾರ್ ನ ಹೋಂ, ಮಗರ್ ವೊಹ್ ಖುದ್ ಕಹೇಂ ಕಿ ಹಮ್ ಬಾಲಗ್ ವ ಬಾಲಗಾ ಹೈಂ ಔರ್ ಫಾಹಿರ್ ಹಾಲ್ ಉನ್ ಕೆ ಕ್ರೆಲ್ ಕಿ ತಕ್ಝೀಬ್ ನ ಕರ್ತಾ (ಯಾ'ನಿ ಯುಟ್ಲಾತಾ ನ) ಹೋ ತೋ ಭಿ ಬಾಲಗ್ ವ ಬಾಲಗಾ ಸಮ್ ರೈ ಜಾಯೇಂಗೆ ಔರ್ ತಮಾಮ್ ಅಹ್ಕಾಮ್ ಬುಲೂಗ್ ಕೆ ನಿಫಾಝ್ ಪಾಯೇಂಗೆ ಔರ್ (ಲಡ್ಕೆ ಕೆ) ದಾಫಿ ಮೂಂಫ್ ನಿಕಲ್ನಾ ಯಾ ಲಡ್ಕೆ ಕಿ ಹಿಸ್ತಾನ್ (ಯಾ'ನಿ ಛಾತಿ) ಮೇಂ ಉಭಾರ್ ಪೈದಾ ಹೋನಾ ಕುಫ್ ಮೊ'ತಬರ್ ನಹೀಂ.

(ಫತಾವಾ ತ-ಝವಿಯ್ಯಾ, ಜ.19, ಸ.630)

ಕಿಡಾಬೇಂ ರಖನೆ ಕಿ ತರ್ತೀಬೆ

﴿1﴾ ಕುರ್ಆನೆ ಪಾಕ್ ಸಬ್ ಕಿತಾಬೊಂ ಕೆ ಉಪರ್ ರಖಯೆ ಫಿರ್ ತಫ್ಸೀರ್ ಫಿರ್ ಹದೀಸ್ ಫಿರ್ ಫಿಕ್ರಹ್ ಫಿರ್ ದೀಗರ್ ಇಸ್ಲಾಮಿ ಕಿತಾಬೇಂ.

(ಬಹಾರೆ ಶರೀಅತ್, ಜ.1, ಸ.327)

﴿2﴾ ಕಿತಾಬ್ ಪರ್ ಕೋಯಿ ದೋಸರಿ ಚೀಝ್ ಯೆಹಾಂ ತಕ್ ಕೆ ಕಲಮ್ ಭಿ

ಫರ್ಮಾನಾದ ಮುಹಾಜಿರಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಝಕರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದೆ ಪಾಕ್ ನ ಪಥಾ ತಹ್‌ಕಿಲ್ಹ್ ವೊಹ್ ಬದ್ ಬಖತ್ ಹೋ ಗಯಾ. (ರಫ಼ೀ)
 ಮತ್ ರಖಯೆ ಬಲ್‌ಕಿ ಜಿಸ್ ಸಂದೂಕ್ ಮೇಂ ಕಿತಾಬ್ ಹೋ ಉಸ್ ಪರ್
 ಭಿ ಕೋಯಿ ಚೀಝ್ ನ ರಖಯೆ. (ಏಞ್ನ್, ಸ.328)

ಔರಾಕ್ ಮೇಂ ಪುಡಿಯಾ ಬಾಂಧ್‌ನಾ

«1» ಮಸಾಯಿಲ್ ಯಾ ದೀನಿಯಾತ್ ಕೆ ಔರಾಕ್ ಮೇಂ ಪುಡಿಯಾ ಬಾಂಧ್‌ನಾ, ಜಿಸ್ ದಸ್‌ತರ್ ಖ್ವಾನ್ ಯಾ ಬಫೊನೆ ಪರ್ ಅಶ್‌ಆರ್ ವಗೈರಾ ಕುಫ್ ತಹ್‌ರೀರ್ ಹೊಂ ಉನ್ ಕಾ ಇಸ್‌ತೆಮಾಲ್ ಮನ್‌ಆ. ಹೈ.
 (ಬಹಾರೆ ಶರೀಅತ್, ಜ.1, ಸ.327)

«2» ಹರ್ ಝಬಾನ್ ಕೆ ಹುರೂಫೆ ತಹಜ್ಜೀ ಕಾ ಅದಬ್ ಕರ್‌ನಾ ಜಾಹಿಯೆ. (ತಫ್‌ಸೀಲ ಮಾ'ಲೂಮಾತ್ ಕೆ ಆಯೆ ಫೈಝಾನೆ ಸುನ್ನತ್ ಕೆ ಬಾಬ್ "ಫೈಝಾನೆ ಬಸ್ಮಿಲ್ಲಾಹ್" ಸಫ್‌ಹಾ 113 ಸೆ 123 ತಕ್ ಮುತಾ-ಲಱ್. ಫರ್‌ಮಾ ಅಲಜಯೆ)

«3» ಮುಸಲ್ಲೀ ಕೆ ಕೋನೆ ಮೇಂ ಉಮೂಮನ್ ಕಂಪನಿ ಕೆ ನಾಮ್ ಕಿ ಚಿಟ್ ಸಿಲಾಯಿ ಕೀ ಹುಯಿ ಹೋತಿ ಹೈ ಉಸ್ ಕೋ ನಿಕಾಲ್ ದಿಯಾ ಕರೇಂ.

ಮುಸಲ್ಲೀ ಪರ್ ಕಾ'ಬತುಲ್ಲಾಹ್ ಶರೀಫ್ ಕಿ ತಹ್‌ಖೀರ್

ಐಸೇ ಮುಸಲ್ಲೀ ಜನ್ ಪರ್ ಕಾ'ಬತುಲ್ಲಾಹ್ ಶರೀಫ್ ಯಾ ಗುಂಬದೆ ಖಞ್‌ರಾ ಬನಾ ಹುವಾ ಹೋ ಉನ್ ಕೋ ನಮಾಝ್ ಮೇಂ ಇಸ್‌ತೆಮಾಲ್ ಕರ್‌ನೆ ಸೆ ಮುಕದ್ದಸ್ ಶಬೀಹ್ ಪರ್ ಪಾಂವ್ ಯಾ ಫುಟ್‌ನಾ ಪಥ್‌ನೆ ಕಾ ಇಮ್‌ಕಾನ್ ರಹ್‌ತಾ ಹೈ ಆಹಾಝಾ ನಮಾಝ್ ಮೇಂ ಐಸೇ ಮುಸಲ್ಲೀ ಕಾ ಇಸ್‌ತೆಮಾಲ್ ಕರ್‌ನಾ ಮುನಾಸಿಬ್ ನಹೀಂ. (ಫತಾವಾ ಅಹ್‌ಲೆ ಸುನ್ನತ್)

ವಸ್‌ವಸ್‌ಔ ಕಾ ಏಕ್ ಸಬಬ್

ಗುಸ್ಲಾಲ್ ಖಾನೆ ಮೇಂ ಪೇಶಾಬ್ ಕರ್‌ನೆ ಸೆ ವಸ್‌ವನೆ ಪೈದಾ ಹೋತೆ ಹೈಂ. ಹಞ್‌ರತೆ ಸಯ್ಯಿದುನಾ ಅಬ್‌ದುಲ್ಲಾಹ್ ಬನ್ ಮುಫಫಫಲ್ رَضِيَ اللهُ تَعَالَى عَنْهُ ಸೆ ರಿವಾಯತ್ ಹೈ ಕಿ ರಸೂಲೆ ಕರೀಮ್, ರಊಫುರ್ ರಹೀಮ್ عَلَيْهِ أَفْضَلُ الصَّلَاةِ وَالسَّلَامِ ನೆ ಇಸ್ ಸೆ ಮನ್‌ಆ. ಫರ್‌ಮಾಯಾ ಕಿ ಕೋಯಿ ಶಖ್‌ಸ್ ಗುಸ್ಲಾಲ್ ಖಾನೆ ಮೇಂ ಪೇಶಾಬ್ ಕರೇ ಔರ್ ಫರ್‌ಮಾಯಾ, "ಬೇಶಕ್

ಫರ್ಮಾನ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಶಹಾನ್ ಮುಯ್ಯಾ ಪರ್ ಪಾಕ್ ಪಡ್‌ನಾ ಭೂಲ್ ಗಯಾ ವೊಹ್ ಜನ್ಯತ್ ಕಾ ರಾಸ್‌ತಾ ಭೂಲ್ ಗಯಾ. (بُخَارِي)
 ಉಮೂಮನ್ ಇಸ್ ಸೆ ವನ್‌ವನೆ ಹೈದಾ ಹೋತೆ ಹೈಂ.”

(سُنَنِ ابوداؤد ج ١ ص ٤٤٤ حدیث ٢٧)

ತಯಮ್ಮುಮ್ ಕಾ ಬಯಾನ್

ತಯಮ್ಮುಮ್ ಕೆ ಫರಾಝ್ಜ್

ತಯಮ್ಮುಮ್ ಮೇಂ ತೀನ್³ ಫರ್ಜ್ಜ್ ಹೈಂ, (1) ನಿಯ್ಯತ್ (2) ಸಾರೇ ಮೂಹ್ ಪರ್ ಹಾಥ್ ಫೆರ್‌ನಾ (3) ಕೊಹ್‌ನಿಯೊಂ ಸಮೇತ್ ದೋನೋಂ² ಹಾಥೊಂ ಕಾ ಮಸಹ್ ಕರ್‌ನಾ.

(ಬಹಾರೆ ಶರೀಅತ್, ಜ.1, ಸ.353-355)

“ತಯಮ್ಮುಮ್ ಸೀಖ್ ಲೋ” ಕೆ ದಹ್ ಹುರೂಫ್ ಕಿ

ನಿಶ್‌ಬತ್ ನೆ ತಯಮ್ಮುಮ್ ಕಿ 10 ಸುನ್ನತೇಂ

(1) ಬಿಸ್ಮಿಲ್ಲಾಹ್ ಶರೀಫ್ ಕಹ್‌ನಾ (2) ಹಾಥೊಂ ಕೋ ಝಮೀನ್ ಪರ್ ಮಾರ್‌ನಾ (3) ಝಮೀನ್ ಪರ್ ಹಾಥ್ ಮಾರ್ ಕರ್ ಲೌಟ್ ದೇನಾ (ಯಾ'ನಿ ಆಗೆ ಬಡಾನಾ ಔರ್ ಪೀಫಿ ಲಾನಾ) (4) ಉಂಗ್‌ಆಯಾಂ ಖುಲ ಹುಯಿ ರಖ್‌ನಾ (5) ಹಾಥೊಂ ಕೋ ಝಾಡ್ ಲೇನಾ ಯಾ'ನಿ ಏಕ್ ಹಾಥ್ ಕೆ ಅಂಗೊಲೆ ಕಿ ಜಡ್ ಕೋ ದೋಸ್‌ರೆ ಹಾಥ್ ಕೆ ಅಂಗೊಲೆ ಕಿ ಜಡ್ ಪರ್ ಮಾರ್‌ನಾ ಮಗರ್ ಏಕ್ ಎಹ್‌ತಿಯಾತ್ ರಹೇ ಕಿ ತಾಲ ಕಿ ಆವಾಝ್ ಹೈದಾ ನ ಹೋ (6) ಪಹ್‌ಲೆ ಮೂಹ್ ಫಿರ್ ಹಾಥೊಂ ಕಾ ಮಸಹ್ ಕರ್‌ನಾ (7) ದೋನೋಂ² ಕಾ ಮಸಹ್ ಪೈ ದರ್ ಪೈ ಹೋನಾ (8) ಪಹ್‌ಲೆ ಸೀಫಿ ಫಿರ್ ಉಲ್‌ಟೆ ಹಾಥ್ ಕಾ ಮಸಹ್ ಕರ್‌ನಾ (9) ದಾಢಿ ಕಾ ಖಲಾಲ್ ಕರ್‌ನಾ (10) ಉಂಗ್‌ಆಯೊಂ ಕಾ ಖಲಾಲ್ ಕರ್‌ನಾ ಜಬ್ ಕಿ ಗುಬಾರ್ ಪಹುಂಜ್ ಗಯಾ ಹೋ. ಅಗರ್ ಗುಬಾರ್ ನ ಪಹುಂಜಾ ಹೋ ಮ-ಸಲನ್ ಪಥ್‌ರ್ ವಗೈರಾ ಕಿಸೀ ಐಸೀ ಚೀಝ್ ಪರ್ ಹಾಥ್ ಮಾರಾ ಜಿಸ್ ಪರ್ ಗುಬಾರ್ ನ ಹೋ ತೋ ಖಲಾಲ್ ಫರ್ಜ್ಜ್ ಹೈ ಖಲಾಲ್ ಕೆ ಅಯೆ ದೋಬಾರಾ ಝಮೀನ್ ಪರ್ ಹಾಥ್ ಮಾರ್‌ನಾ ಝರೂರಿ ನಹೀಂ.(ಬಹಾರೆ ಶರೀಅತ್, ಜ.1, ಸ.356)

ತಯಮ್ಮುಮ್ ಕಾ ತಲೀಕಾ (ಹ-ನಫೀ)

ತಯಮ್ಮುಮ್ ಕಿ ನಿಯ್ಯತ್ ಕೀಜಿಯೆ (ನಿಯ್ಯತ್ ದಿಲ್ ಕೆ ಇರಾದೆ

ಫರ್ಮಾನ ಮುಹಾದಫಾ صلى الله تعالى عليه و آله وسلم : ಜಿಸ್ ಕೆ ಪಾಸ್ ಮೇರಾ ಜಿಕರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದ್ ಶರೀಫ್ ನ ಪಠಾ ಉಸ್ ನೆ ಜಫಾ ಕಿ. (عمر الزاوي)

ಕಾ ನಾಮ್ ಹೈ, ಜಬಾನ್ ನೆ ಭಿ ಕಹ್ ಲೇಂ ತೋ ಬೆಹ್‌ತರ್ ಹೈ. ಮ-ಸಲನ್ ಯೂಂ ಕಹಿಯೆ : ಬೆ ವುಜೂಯ ಯಾ ಬೆ ಗುಸ್‌ಅ ಯಾ ದೋನೋಂ ನೆ ಪಾಕಿ ಹಾಸಿಲ್ ಕರ್‌ನೆ ಔರ್ ನಮಾಜ್ ಜಾಯಿಜ್ ಹೋನೆ ಕೆ ಆಯೆ ತಯಮ್ಮುಮ್ ಕರ್‌ತಾ ಹೂಂ) ಬಿಸ್ಮಿಲ್ಲಾಹ್ ಪಠ್ ಕರ್ ದೋನೋಂ ಹಾಠ್‌ಂ ಕಿ ಉಂಗ್ಲಿಯಾಂ ಕುಶಾದಾ ಕರ್ ಕೆ ಕಿಸೀ ಐಸೀ ಪಾಕ್ ಚೀಝ್ ಪರ್ ಜೋ ಜಮೀನ್ ಕಿ ಕಿಸ್ಮ್ (ಮ-ಸಲನ್ ಪಠ್, ಚೂನಾ, ಈಂಟ್, ದೀವಾರ್, ಮಿಟ್ಟಲ ವಗೈರಾ) ನೆ ಹೋ ಮಾರ್ ಕರ್ ಲೌಟ್ ಅಜಿಯೆ (ಯಾ'ನಿ ಆಗೆ ಬಠಾಯಿಯೆ ಔರ್ ಪೀಠಿ ಲಾಯಿಯೆ) ಔರ್ ಅಗರ್ ಜಿಯಾದಾ ಗರ್‌ದ್ ಲಗ್ ಜಾಯೆ ರುಾಡ್ ಅಜಿಯೆ ಔರ್ ಉಸ್ ನೆ ಸಾರೆ ಮೂಹ್ ಕಾ ಇನ್ ತರಹ್ ಮಸಹ್ ಕೀಜಿಯೆ ಕಿ ಕೋಯಿ ಹಿಸ್ಸಾ ರಹ್ ನ ಜಾಯೆ ಅಗರ್ ಬಾಲ್ ಬರಾಬರ್ ಭಿ ಕೋಯಿ ಜಗಹ್ ರಹ್ ಗಯೀ ತೋ ತಯಮ್ಮುಮ್ ನ ಹೋಗಾ. ಫಿರ್ ದೋಸ್‌ರಿ ಬಾರ್ ಇಸೀ ತರಹ್ ಹಾಠ್ ಜಮೀನ್ ಪರ್ ಮಾರ್ ಕರ್ ದೋನೋಂ² ಹಾಠ್‌ಂ ಕಾ ನಾಮೂನಾಂ ನೆ ಲೇಕರ್ ಕೊಹ್‌ನಿಯಾಂ ಸಮೇತ್ ಮಸಹ್ ಕೀಜಿಯೆ, ಇನ್ ಕಾ ಬೆಹ್‌ತರ್ ತರೀಕಾ ಏಹ್ ಹೈ ಕಿ ಉಲ್‌ಟಿ ಹಾಠ್ ಕೆ ಅಂಗೊಲೆ ಕೆ ಇಲಾವಾ ಚಾರ್⁴ ಉಂಗ್ಲಿಯಾಂ ಕಾ ಪೇಟ್ ಸೀಠೆ ಹಾಠ್ ಕಿ ಪುಶ್‌ತ್ ಪರ್ ರಖಿಯೆ ಔರ್ ಉಂಗ್ಲಿಯಾಂ ಕೆ ಸಿರಾಂ ನೆ ಕೊಹ್‌ನಿಯಾಂ ತಕ್ ಲೇ ಜಾಯಿಯೆ ಔರ್ ಫಿರ್ ವಹಾಂ ನೆ ಉಲ್‌ಟಿ ಹಿ ಹಾಠ್ ಕಿ ಹಠೇಲ ನೆ ಸೀಠೆ ಹಾಠ್ ಕೆ ಪೇಟ್ ಕೋ ಮಸ್ ಕರ್‌ತೆ ಹುಯೆ ಗಿಟ್ಟಿ ತಕ್ ಲಾಯಿಯೆ ಔರ್ ಉಲ್‌ಟಿ ಅಂಗೊಲೆ ಕೆ ಪೇಟ್ ನೆ ಸೀಠೆ ಅಂಗೊಲೆ ಕಿ ಪುಶ್‌ತ್ ಕಾ ಮಸಹ್ ಕೀಜಿಯೆ. ಇಸೀ ತರಹ್ ಸೀಠೆ ಹಾಠ್ ನೆ ಉಲ್‌ಟಿ ಹಾಠ್ ಕಾ ಮಸಹ್ ಕೀಜಿಯೆ. ಔರ್ ಅಗರ್ ಏಕ್ ದಮ್ ಪೂರಿ ಹಠೇಲ ಔರ್ ಉಂಗ್ಲಿಯಾಂ ನೆ ಮಸಹ್ ಕರ್ ಆಯಾ ತಬ್ ಭಿ ತಯಮ್ಮುಮ್ ಹೋ ಗಯಾ ಚಾಹೆ ಕೊಹ್‌ನಿ ನೆ ಉಂಗ್ಲಿಯಾಂ ಕಿ ತರಫ್ ಲಾಯೆ ಯಾ ಉಂಗ್ಲಿಯಾಂ ನೆ ಕೊಹ್‌ನಿ ಕಿ ತರಫ್ ಲೇ ಗಯೆ ಮಗರ್ ಸುನ್ನತ್ ಕೆ ಖಲಾಫ್ ಹುವಾ. ತಯಮ್ಮುಮ್ ಮೇಂ ಸರ್ ಔರ್ ಪಾಂವ್ ಕಾ ಮಸಹ್ ನಹೀಂ ಹೈ.

(ಮುಲಖ್ಸ್ ಅಜ್ ಬಹಾರೆ ಶರೀಅತ್, ಜಿ.1, ಸ.353,354,356ವಗೈರಾ)

“ಮೇರೆ ಆ'ಲಾ ಹಫ್‌ರತ್ ಕಿ ಪಜ್ಜೀನ್‌ಖೀಹ್ ಶಲೀಫ್”

ಫರ್ಮಾನ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಕಾರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದ್ ಶರೀಫ್ ನ ಪಠಾ ಉಸ್ ನೆ ಜಫಾ ಕಿ. (ಂರ್ರಾಜಿ)

ಕೆ ಪಜ್ಜೀಫ್ ಹುರೂಫ್ ಕಿ ನಿಹಾಬತರ್ ಸೆ ತಯಮ್ನುಮ್ ಕೆ 25 ಮ-ದನೀ ಫೂಲ್

❖ ಜೊ ಚೀಫ್ ಆಗ್ ನೆ ಜರ್ ಕರ್ ರಾಖ್ ಹೋತಿ ಹೈ ನ ಪಿಫಲ್ ತಿ ಹೈ ನ ನರ್ ಮ್ ಹೋತಿ ಹೈ ವೊಹ್ ಫೂಲ್ ಕಿ ಜಿನ್ ಸ್ (ಯಾ'ನಿ ಕಿಸ್ ಮ್) ಸೆ ಹೈ ಉಸ್ ನೆ ತಯಮ್ನುಮ್ ಜಾಯಿಫ್ ಹೈ. ರೈತಾ, ಚೂನಾ, ಸುರ್ ಮ್, ಗಂಧಕ್, ಪಠ್ಠರ್ (ಮಾಬಲ್), ಫಬರ್ ಜದ್, ಫಿರೋಜಾ, ಅಕೀಫ್, ವಗೈರಾ ಜವಾಹಿರ್ ಸೆ ತಯಮ್ನುಮ್ ಜಾಯಿಫ್ ಹೈ ಚಾಹೆ ಇನ್ ಪರ್ ಗುಬಾರ್ ಹೋ ಯಾ ನ ಹೋ.

(ಬಹಾರೆ ಶರೀಫತ್, ಜಿ.1, ಸ.357, ٢٠٧ص١٤ الجرائد)

❖ ಪಕ್ವೀ ಕೇಂಟ್, ಚೀನಿ ಯಾ ಮಿಟ್ಟೀ ಕೆ ಬರ್ ತನ್ ಸೆ ತಯಮ್ನುಮ್ ಜಾಯಿಫ್ ಹೈ. ಹಾಂ ಇನ್ ಪರ್ ಕಿಸೀ ಐನೀ ಚೀಫ್ ಕಾ ಜಿಮ್ (ಯಾ'ನಿ ಜಿಸ್ ಮ್ ಯಾ ತಹ್) ಹೋ ಜೋ ಜಿನ್ ಸೆ ಫೂಲ್ ಸೆ ನಹೀಂ ಮ-ಸಲನ್ ಕಾಂಚ್ ಕಾ ಜಿಮ್ ಹೋ ತೋ ತಯಮ್ನುಮ್ ಜಾಯಿಫ್ ನಹೀಂ. (ಬಹಾರೆ ಶರೀಫತ್, ಜಿ.1, ಸ.358) ಉಮೂಮನ್ ಚೀನಿ ಕೆ ಬರ್ ತನ್ ಪರ್ ಕಾಂಚ್ ಕಿ ತಹ್ ಚಡೀ ಹೋತಿ ಹೈ ಇನ್ ಸೆ ತಯಮ್ನುಮ್ ನಹೀಂ ಹೋ ಸಕ್ ತಾ.

❖ ಜಿಸ್ ಮಿಟ್ಟೀ, ಪಠ್ಠರ್ ವಗೈರಾ ಸೆ ತಯಮ್ನುಮ್ ಕಿಯಾ ಜಾಯೆ ಉಸ್ ಕಾ ಪಾಕ್ ಹೋನಾ ಫೂಲ್ ಹೈ ಯಾ'ನಿ ನ ಉಸ್ ಪರ್ ಕಿಸೀ ನಜಾಸತ್ ಕಾ ಅಸರ್ ಹೋ ನ ಏಹ್ ಕಿ ಸಿರ್ ಫ್ ಖುಶ್ ಹೋನೆ ಸೆ ನಜಾಸತ್ ಕಾ ಅಸರ್ ಜಾತಾ ರಹಾ ಹೋ. (ಏಫ್, ಸ.357) ಫೂಲ್, ದೀವಾರ್ ಔರ್ ವೊಹ್ ಗರ್ ದ್ ಜೋ ಫೂಲ್ ಪರ್ ಪಡ್ ತಿ ರಹ್ ತಿ ಹೈ ಅಗರ್ ನಾಪಾಕ್ ಹೋ ಜಾಯೆ ಫಿರ್ ಧೂಪ್ ಯಾ ಹವಾ ಸೆ ಸೂಖ್ ಜಾಯೆ ಔರ್ ನಜಾಸತ್ ಕಾ ಅಸರ್ ಏತ್ ಮ್ ಹೋ ಜಾಯೆ ತೋ ಪಾಕ್ ಹೈ ಔರ್ ಉಸ್ ಪರ್ ನಮಾಫ್ ಜಾಯಿಫ್ ಹೈ ಮಗರ್ ಉಸ್ ಸೆ ತಯಮ್ನುಮ್ ನಹೀಂ ಹೋ ಸಕ್ ತಾ.

❖ ಏಹ್ ವಹಮ್ ಕಿ ಕಫೀ ನಜಿಸ್ ಹುಯಿ ಹೋಗಿ ಫೂಲ್ ಹೈ ಇನ್ ಕಾ ಎ'ತಿಬಾರ್ ನಹೀಂ. (ಏಫ್, ಸ.357)

❖ ಅಗರ್ ಕಿಸೀ ಲಕ್ ಡಿ, ಕಪ್ ಡೆ, ಯಾ ದರೀ ವಗೈರಾ ಪರ್ ಇತ್ ನಿ ಗರ್ ದ್ ಹೈ ಕಿ ಹಾಫ್ ಮಾರ್ ನೆ ಸೆ ಉಂಗ್ಲಿಯಾಂ ಕಾ ನಿಶಾನ್ ಬನ್ ಜಾಯೆ ತೋ

ಫರ್ಮಾನ ಮುಹಾದಫಾ صلى الله تعالى عليه و آله وسلم : ಮುಯ್ಯಾ ಪರ್ ದುರೂದ ಪಾಕ್ ಕಿ ಕನ್ರತ್ ಕರೂ
ಬೀಶಕ್ ಏಕ್ ತುಮ್ಹಾರೆ ಆಯೆ ತಹಾರತ್ ಹೈ. (ಫ್ರೀಫ್)

ಉಸ್ ಸೆ ತಯಮ್ಹುಮ್ ಜಾಯಿಫ್ ಹೈ. (ಏಞನ್, ಸ.359)

* ಜೂನಾ, ಮಿಱ್ಲ ಯಾ ಕೇಂಟೌಂ ಕಿ ದೀವಾರ್ ಖ್ವಾಹ್ ಫರ್ ಕಿ ಹೋ ಯಾ ಮನ್ಜಿದ್ ಕಿ ಇಸ್ ಸೆ ತಯಮ್ಹುಮ್ ಜಾಯಿಫ್ ಹೈ. ಮಗರ್ ಉಸ್ ಪರ್ ಆಯಿಲ್ ಪೇಂಟ್, ಪ್ಲಾಸ್ಟಿಕ್ ಪೇಂಟ್ ಔರ್ ಮ್ಯಾಟ್ ಫಿನಿಶ್ ಯಾ ವಾಲ್ ಪೇಪರ್ ವಗೈರಾ ಕೋಯಿ ಏನೀ ಚೀಫ್ ನಹೀಂ ಹೋನಾ ಚಾಹಿಯೆ ಜೋ ಜಿನ್ಸೆ ಫಿಮೀನ್ ಕೆ ಇಲಾವಾ ಹೋ, ದೀವಾರ್ ಪರ್ ಮಾರ್ಬಲ್ ಹೋ ತೋ ಕೋಯಿ ಹರಜ್ ನಹೀಂ.

* ಜಿಸ್ ಕಾ ವುಞ್ಲೂ ನ ಹೋ ಯಾ ನಹಾನೆ ಕಿ ಹಾಜತ್ ಹೋ ಔರ್ ಪಾನಿ ಪರ್ ಕುದ್ರತ್ ನ ಹೋ ವೊಹ್ ವುಞ್ಲೂ ಔರ್ ಗುನ್ಲ್ ಕಿ ಜಗಹ್ ತಯಮ್ಹುಮ್ ಕರೇ. (ಬಹಾರೆ ಶರೀಅತ್, ಜಿ.1, ಸ.346)

* ಏನೀ ಬೀಮಾರಿ ಕಿ ವುಞ್ಲೂ ಯಾ ಗುನ್ಲ್ ಸೆ ಇಸ್ ಕೆ ಬಢ್ ಜಾನೆ ಯಾ ದೇರ್ ಮೇಂ ಅಫ್ಲಾ ಹೋನೆ ಕಾ ಸಹೀಹ್ ಅಂದೇಶಾ ಹೋ ಯಾ ಖುದ್ ಅಪ್ನಾ ತಜ್ಜರಿಬಾ ಹೋ ಕಿ ಜಬ್ ಭಿ ವುಞ್ಲೂ ಯಾ ಗುನ್ಲ್ ಕಿಯಾ ಬೀಮಾರಿ ಬಢ್ ಗಯಿ ಯಾ ಯೂಂ ಕಿ ಕೋಯಿ ಮುಸಲ್ಮಾನ್ ಅಫ್ಲಾ ಕಾಬಲ್ ತಬೀಬ್ ಜೋ ಫಾಹಿರಿ ತೌರ್ ಪರ್ ಫಾಸಿಕ್ ನ ಹೋ ವೊಹ್ ಕಹ್ ದೆ ಕಿ ಪಾನಿ ನುಕ್ಸಾನ್ ಕರೇಗಾ. ತೋ ಇನ್ ಸೂರತೌಂ ಮೇಂ ತಯಮ್ಹುಮ್ ಕರ್ ಸಕ್ತೆ ಹೈಂ. (ಏಞನ್, 442:441ص الحتار ررر الحتار ج)

* ಅಗರ್ ಸರ್ ಸೆ ನಹಾನೆ ಮೇಂ ಪಾನಿ ನುಕ್ಸಾನ್ ಕರ್ತಾ ಹೋ ತೋ ಗಲೇ ಸೆ ನಹಾಯೇಂ ಔರ್ ಪೂರೆ ಸರ್ ಕಾ ಮಸಹ್ ಕರೇಂ.
(ಬಹಾರೆ ಶರೀಅತ್, ಜಿ.1, ಸ.347)

* ಜಹಾಂ ಚಾರೋಂ ತರಫ್ ಏಕ್ ಏಕ್ ಮೀಲ್ ತಕ್ ಪಾನಿ ಕಾ ಪತಾ ನ ಹೋ ವಹಾಂ ಭಿ ತಯಮ್ಹುಮ್ ಕರ್ ಸಕ್ತೆ ಹೈಂ. (ಏಞನ್)

* ಅಗರ್ ಇತ್ನಾ ಆಬೇ ಫಿಮ್ಜಮ್ ಶರೀಫ್ ಪಾಸ್ ಹೈ ಜೋ ವುಞ್ಲೂ ಕೆ ಆಯೆ ಕಾಫಿ ಹೈ ತೋ ತಯಮ್ಹುಮ್ ಜಾಯಿಫ್ ನಹೀಂ. (ಏಞನ್)

* ಇತ್ನಿ ಸರ್ದಿ ಹೋ ಕಿ ನಹಾನೆ ಸೆ ಮರ್ ಜಾನೆ ಯಾ ಬೀಮಾರ್ ಹೋ ಜಾನೆ ಕಾ ಕವೀ ಅಂದೇಶಾ ಹೈ ಔರ್ ನಹಾನೆ ಕೆ ಬಾ'ದ್ ಸರ್ದಿ ಸೆ ಬಚ್ನೆ ಕಾ ಕೋಯಿ ಸಾಮಾನ್ ಭಿ ನ ಹೋ ತೋ ತಯಮ್ಹುಮ್ ಜಾಯಿಫ್ ಹೈ.
(ಏಞನ್, ಸ.348)

ಫರ್ಮಾನ ಮುಹಾದಫಾ صَلَّى اللهُ تَعَالَى عَلَيْهِ وَسَلَّمَ : ತುಮ್ ಜಹಾಂ ಭಿ ಹೋ ಮುರುಫ್ ಪರ್ ದುರೂದ್

ಪಢೋ ಕಿ ತುಮ್ಹಾರಾ ದುರೂದ್ ಮುರುಫ್ ತಕ್ ಪಹಂಜ್ತಾ ಹೈ. (ಫಿಫ್ರ)

❖ ಕೈದಿ ಕೋ ಕೈದ್ಖಾನೆ ವಾಲೆ ವುಝೂ ನ ಕರ್ನೆ ದೇಂ ತೋ ತಯಮ್ಮುಮ್ ಕರ್ ಕೆ ನಮಾಝ್ ಪಠ್ ಲೇ ಬಾ'ದ್ ಮೇಂ ಇಆದಾ ಕರೇ ಔರ್ ಅಗರ್ ವೊಹ್ ದುಶ್‌ಮನ್ ಯಾ ಕೈದ್ಖಾನೆ ವಾಲೆ ನಮಾಝ್ ಭಿ ನ ಪಠ್ನೆ ದೇಂ ತೋ ಇಶಾರೆ ಸೆ ಪಠ್ಲೇ ಔರ್ ಬಾ'ದ್ ಮೇಂ ಇಆದಾ ಕರೇ. (ಏಞನ್, ಸ.349)

❖ ಅಗರ್ ಏಹ್ ಗುಮಾನ್ ಹೈ ಕಿ ಪಾನಿ ತಲಾಲ್ ಕರ್ನೆ ಮೇಂ ಕ್ರಾಫಿಲಾ ನಝರೌಂ ಸೆ ಗಾಯಿಬ್ ಹೋ ಜಾಯೇಗಾ ತೋ ತಯಮ್ಮುಮ್ ಜಾಯಿಝ್ ಹೈ. (ಏಞನ್, ಸ.350)

❖ ಮಸ್ಜಿದ್ ಮೇಂ ಸೋ ರಹಾ ಥಾ ಕಿ ಗುಸ್ಲಾಲ್ ಫರ್ಝ್ ಹೋ ಗಯಾ ತೋ ಜಹಾಂ ಥಾ ವಹೀಂ ಫೌರನ್ ತಯಮ್ಮುಮ್ ಕರ್ ಲೇ ಏಹೀ ಅಹ್‌ವತ್ (ಯಾ'ನಿ ಎಹ್‌ತಿಯಾತ್ ಕೆ ಞಿಯಾದಾ ಕರೀಬ್) ಹೈ. (ಮುಲಖ್ತಾನ್ ಅಝ್ ಫತಾವಾ ರ-ಞ್‌ವಿಯ್ಯಾ, ಜ.3, ಸ.379) ಫಿರ್ ಬಾಹರ್ ನಿಕಲ್ ಆಯೇ ತಾಖೀರ್ ಕರ್ನಾ ಹರಾಮ್ ಹೈ. (ಬಹಾರೆ ಶರೀಅತ್, ಜ.1, ಸ.352)

❖ ವಕ್ತ್ ಇತ್ನಾ ತಂಗ್ ಹೋ ಗಯಾ ಕಿ ವುಝೂ ಯಾ ಗುಸ್ಲಾಲ್ ಕರೇಗಾ ತೋ ನಮಾಝ್ ಕಞಾ ಹೋ ಜಾಯೇಗಿ ತೋ ತಯಮ್ಮುಮ್ ಕರ್ ಕೆ ನಮಾಝ್ ಪಠ್ ಲೇ ಫಿರ್ ವುಝೂ ಯಾ ಗುಸ್ಲಾಲ್ ಕರ್ ಕೆ ನಮಾಝ್ ಕಾ ಇಆದಾ ಕರ್ನಾ ಲಾಞಿಮ್ ಹೈ. (ಮುಲಖ್ತಾನ್ ಅಝ್ ಫತಾವಾ ರ-ಞ್‌ವಿಯ್ಯಾ, ಜ.3, ಸ.307)

❖ ಔರತ್ ಹೈಝ್ ವ ನಿಫಾಸ್ ಸೆ ಪಾಕ್ ಹೋ ಗಯೀ ಔರ್ ಪಾನಿ ಪರ್ ಕಾದಿರ್ ನಹೀಂ ತೋ ತಯಮ್ಮುಮ್ ಕರೇ. (ಬಹಾರೆ ಶರೀಅತ್, ಜ.1, ಸ.352)

❖ ಅಗರ್ ಕೋಯಿ ಐಸೀ ಜಗಹ್ ಹೈ ಜಹಾಂ ನ ಪಾನಿ ಮಿಲ್‌ತಾ ಹೈ ನ ಹಿ ತಯಮ್ಮುಮ್ ಕೆ ಆಯೆ ಪಾಕ್ ಮಿಟ್ಟೀ ತೋ ಉಸೇ ಚಾಹಿಯೆ ಕಿ ವಕ್ತ್ ನಮಾಝ್ ಮೇಂ ನಮಾಝ್ ಕಿ ಸೀ ಸೂರತ್ ಬನಾಯೆ ಯಾ'ನಿ ತಮಾಮ್ ಹ-ರ-ಕಾತೆ ನಮಾಝ್ ಬಲಾ ನಿಯ್ಯತೆ ನಮಾಝ್ ಬಜಾ ಲಾಯೆ. (ಬಹಾರೆ ಶರೀಅತ್, ಜ.1, ಸ.353) ಮಗರ್ ಪಾಕ್ ಪಾನಿ ಯಾ ಮಿಟ್ಟೀ ಪರ್ ಕಾದಿರ್ ಹೋನೆ ಪರ್ ವುಝೂ ಯಾ ತಯಮ್ಮುಮ್ ಕರ್ ಕೆ ನಮಾಝ್ ಪಠ್‌ನಿ ಹೋಗಿ.

❖ ವುಝೂ ಔರ್ ಗುಸ್ಲಾಲ್ ದೊನೋಂ ಕೆ ತಯಮ್ಮುಮ್ ಕಾ ಏಕ್ ಹಿ ತರೀಕಾ ಹೈ. (جوهره ص 28)

❖ ಜನ್ ಪರ್ ಗುಸ್ಲಾಲ್ ಫರ್ಝ್ ಹೈ ಉಸ್ ಕೆ ಆಯೆ ಏಹ್ ಛರೂರಿ ನಹೀಂ

ಫರ್ಮಾನೆ ಮುಹ್‌ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿನ್ ನೆ ಮುರು ಪರ್ ದನ್ ಮರ್ತಬಾ ದುರೂದ್ ಪಾಕ್ ಪಥಾ ಅಲ್ಲಾಕ್ عَزَّ وَجَلَّ ಉಸ್ ಪರ್ ಸೌ ರಹ್‌ಮತೇಂ ನಾಜಲ್ ಫರ್ಮಾತಾ ಹೈ. (೧/೮)

ಕಿ ವುಜ್ಜೂ ಔರ್ ಗುಸ್‌ಲ್ ದೋನೋಂ² ಕೆ ಆಯೆ ದೋ² ತಯಮ್ಮುಮ್ ಕರೇ ಬಲ್‌ಕಿ ಏಕ್ ಹಿ ಮೇಂ ದೋನೋಂ² ಕಿ ನಿಯ್ಯತ್ ಕರ್ ಲೇ ದೋನೋಂ² ಹೋ ಜಾಯೇಂಗೆ ಔರ್ ಅಗರ್ ಸಿರ್‌ಫ್ ಗುಸ್‌ಲ್ ಯಾ ವುಜ್ಜೂ ಕಿ ನಿಯ್ಯತ್ ಕಿ ಜಬ್ ಭಿ ಕಾಫಿ ಹೈ. (ಬಹಾರ್ ಶರೀಅತ್, ಜಿ.1, ಸ.354)

❖ ಜಿನ್ ಚೀಞ್ಲೆಂ ಸೆ ವುಜ್ಜೂ ಓಟ್ ಜಾತಾ ಹೈ ಯಾ ಗುಸ್‌ಲ್ ಫರ್‌ಞ್ ಹೋ ಜಾತಾ ಹೈ ಉನ್ ಸೆ ತಯಮ್ಮುಮ್ ಭಿ ಓಟ್ ಜಾತಾ ಹೈ ಔರ್ ಪಾನಿ ಪರ್ ಕ್ಲಾದಿರ್ ಹೋನೆ ಸೆ ಭಿ ತಯಮ್ಮುಮ್ ಓಟ್ ಜಾತಾ ಹೈ. (ಏಞ್ನ್, ಸ.360)

❖ ಔರತ್ ನೆ ಅಗರ್ ನಾಕ್ ಮೇಂ ಫೂಲ್ ವಗೈರಾ ಪಹ್‌ನೆ ಹೂಂ ತೋ ನಿಕಾಲ್ ಲೆ ವರ್‌ನಾ ಫೂಲ್ ಕಿ ಜಗಹ್ ಮಸಹ್ ನಹೀಂ ಹೋ ಸಕೇಗಾ. (ಏಞ್ನ್, ಸ.355)

❖ ಹೋಂಟೊಂ ಕಾ ವೊಹ್ ಹಿಸ್ತಾ ಜೋ ಆದತನ್ ಮೂಹ್ ಬಂದ್ ಹೋನೆ ಕಿ ಹಾಲತ್ ಮೇಂ ದಿಖಾಯಿ ದೇತಾ ಹೈ ಇನ್ ಪರ್ ಮಸಹ್ ಹೋನಾ ಳರೂರಿ ಹೈ ಅಗರ್ ಮೂಹ್ ಪರ್ ಹಾಥ್ ಫೇರ್‌ತೆ ವಕ್‌ತ್ ಕಿಸೀ ನೆ ಹೋಂಟೊಂ ಕೋ ಫೋರ್ ಸೆ ದಬಾ ಆಯಾ ಕಿ ಕುಫ್ ಹಿಸ್ತಾ ಮಸಹ್ ಹೋನೆ ಸೆ ರಹ್ ಗಯಾ ತೋ ತಯಮ್ಮುಮ್ ನಹೀಂ ಹೋಗಾ. ಇಸೀ ತರಹ್ ಫೋರ್ ಸೆ ಆಂಖೇಂ ಬಂದ್ ಕರ್ ಆಲಂ ಜಬ್ ಭಿ ನ ಹೋಗಾ. (ಏಞ್ನ್)

❖ ಅಂಗೊರಿ, ಫಡಿಲಿ ವಗೈರಾ ಪಹ್‌ನೆ ಹೋಂ ತೋ ಉತಾರ್ ಕರ್ ಇನ್ ಕೆ ನೀಚೆ ಹಾಥ್ ಫೇರ್‌ನಾ ಫರ್‌ಞ್ ಹೈ. ಇಸ್ಲಾಮಿ ಬೆಹ್‌ನೇಂ ಭಿ ಚೂಡಿಯಾಂ ವಗೈರಾ ಹಟಾ ಕರ್ ಉನ್ ಕೆ ನೀಚೆ ಮಸಹ್ ಕರೇಂ. ತಯಮ್ಮುಮ್ ಕಿ ಎಹ್‌ತಿಯಾತೇಂ ವುಜ್ಜೂ ಸೆ ಬಡ್ ಕರ್ ಹೈಂ. (ಏಞ್ನ್)

❖ ಬೀಮಾರ್ ಯಾ ಬೆ ದಸ್‌ತ್ ವ ಪಾ ಖುದ್ ತಯಮ್ಮುಮ್ ನಹೀಂ ಕರ್ ಸಕ್‌ತಾ ತೋ ಕೋಯಿ ದೋಸ್‌ರಾ ಕರ್‌ವಾ ದೇ ಇನ್ ಮೇಂ ತಯಮ್ಮುಮ್ ಕರ್‌ವಾನೆ ವಾಲೆ ಕಿ ನಿಯ್ಯತ್ ಕಾ ಎ'ತಿಬಾರ್ ನಹೀಂ. ಜಿನ್ ಕೋ ತಯಮ್ಮುಮ್ ಕರ್‌ವಾಯಾ ಜಾ ರಹಾ ಹೈ ಉಸ್ ಕೋ ನಿಯ್ಯತ್ ಕರ್‌ನಿ ಹೋಗಿ. (ಏಞ್ನ್, ಸ.354, ೨೬ ص ۱ ج عالمگیری)

ಮ-ದನೀ ಮಶ್‌ವರಾ : ವುಜ್ಜೂ ಕೆ ಅಹ್‌ಕಾಮ್ ಸೀಖ್‌ನೆ ಕೆ ಆಯೆ ಮಕ್-ತ-ಬತುಲ್ ಮದೀನಾ ಕಾ ಮತ್‌ಬೂಱಿ. "ವುಜ್ಜೂ ಕಾ ತಲೀಕ್ಲಾ" ಔರ್ ನಮಾಞ್

ಫರ್ಮಾನ ಮುಹಾಜಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜ್ಞಕಾರ್ ಕೋ ಔರ್ ಫೂಹ್ ಮುರ್ಯಾ ಪರ್ ದುರೂದ್ ಶರೀಫ್ ನ ಪಡೇ ತೋ ಫೂಹ್ ಲೋಗೊಂ ಮೇಂ ನೆ ಕಂಜೂಸ್ ತರೀನ್ ಶಖ್ಸ್ ಹೈ. (ತಲೀಕಾ)
 ಸೀಖ್ನೆ ಕೆ ಆಯೆ ರಿಸಾಲಾ "ನಮಾಝ್ ಕಾ ತರೀಕಾ" ಕಾ ಮುತಾ-ಲಘ್ ಮುಫೀದ್ ಹೈ.

ಯಾ ರಬ್ಬೇ ಮುಸ್ತಫಾ ! ಹಮೇಂ ಬಾರ್ ಬಾರ್ ಗುಸ್ಲಾ ಕೆ ಮಸಾಯಿಲ್ ಪಡ್ಹನೆ, ಸಮರ್ಯಾನೆ ಔರ್ ದೋಸ್ಲೊಂ ಕೋ ಸಮರ್ಯಾನೆ ಔರ್ ಸುನ್ನತ್ ಕೆ ಮುತಾಬಿಕ್ ಗುಸ್ಲಾ ಕರ್ನೆ ಕಿ ತೌಫೀಕ್ ಅತಾ ಫರ್ಮಾ.

أَمِين بِجَاهِ النَّبِيِّ الْأَمِين صَلَّى اللهُ تَعَالَى عَلَيْهِ وَآلِهِ وَسَلَّمَ

ತಾಅಬೆ ಗ್ರಮೇ ಮದೀನಾ ವ
 ಬಕ್ರೀಱ್ ವ ಮಫ್ಫಿರತ್ ವ
 ಬೆ ಹಿಸಾಬ್ ಜನ್ನತುಲ್ ಫಿರ್ದೌಸ್
 ಮೇಂ ಆಕ್ರಾ ಕಾ ಪಡೌಸ್



4 ರಬೀಉಲ್ ಗೌಸ್ ಸಿ, 1432 ಹಿ.

ಏಹ್ ಲಿಹಾಲಾ ಪಢ್ ಕರ್ ದೋಹ್ ಕೋ ದೇ ಲೀಜಿಯೆ

ಶಾದಿ ಗ್ರಮೀ ಕಿ ತಕ್ರೀಬಾತ್, ಇಜ್ತಿಮಾಅತ್, ಆರಾಸ್ ಔರ್ ಜುಲೂನೆ ಮೀಲಾದ್ ವಗೈರಾ ಮೇಂ ಮಕ್-ತ-ಬತುಲ್ ಮದೀನಾ ಕೆ ಶಾಯೀಱ್. ಕರ್ದಾ ರಸಾಯಿಲ್ ಔರ್ ಮ-ದನೀ ಫೂಲೊಂ ಪರ್ ಮುಶ್ತಮಿಲ್ ಪೆಮ್ಫಲೆಟ್ ತಕ್ಸೀಮ್ ಕರ್ ಕೆ ಸವಾಬ್ ಕಮಾಯಿಯೆ, ಗಾಹಕೊಂ ಕೋ ಬ ನಿಯ್ಯತೆ ಸವಾಬ್ ತೋಹ್ಫೆ ಮೇಂ ದೇನೆ ಕೆ ಆಯೆ ಅಪ್ನಿ ದುಕಾನೊಂ ಪರ್ ಭಿ ರಸಾಯಿಲ್ ರಖ್ನೆ ಕಾ ಮಾಮೂಲ್ ಬನಾಯಿಯೆ, ಅಖ್ಬಾರ್ ಫರೋಶೊಂ ಔರ್ ಬಜ್ಜೊಂ ಕೆ ಜ್ಞರೀಯೆ ಅಪ್ನಿ ಮಹಲ್ಲೆ ಕೆ ಫರ್ ಫರ್ ಮೇಂ ಮಾಹಾನಾ ಕಮ್ ಅಝ್ ಕಮ್ ಏಕ್ ಅದದ್ ಸುನ್ನತೊಂ ಭರಾ ರಿಸಾಲಾ ಯಾ ಮ-ದನೀ ಫೂಲೊಂ ಕಾ ಪೆಮ್ಫಲೆಟ್ ಪಹುಂಜಾ ಕರ್ ನೇಕಿ ಕಿ ದಾವತ್ ಕಿ ಧೋಮೇಂ ಮಚಾಯಿಯೆ ಔರ್ ಖೂಬ್ ಸವಾಬ್ ಕಮಾಯಿಯೆ.

ماخذ ومراجع

مطبوعه	کتاب	مطبوعه	کتاب
دار الفکر بیروت	فتاویٰ عالمگیری	دار احیاء التراث العربی بیروت	سنن ابوداؤد
دار المعرفه بیروت	در مختار و رد المحتار	دار الکتب العلمیہ بیروت	مسند ابویعلیٰ
رضا فاؤنڈیشن مرکز الاولیاء لاہور	فتاویٰ رضویہ	باب المدینہ کراچی	جوہرہ
مکتبہ المدینہ باب المدینہ کراچی	بہار شریعت	باب المدینہ کراچی	ماضیہ العظیمی
انتشارات تحفین تہران	کیسیکے سعادت	کونو	الحق المراقب



بِسْمِ اللَّهِ الرَّحْمَنِ الرَّحِيمِ الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِنَا مُحَمَّدٍ وَآلِهِ الطَّيِّبِينَ وَارْحَمَهُمُ اللَّهُ إِنَّكَ فَاعِلٌ بِمَا تُبَلِّغُ بِهِ اللَّهُ مِنَ الْغَيْبِ الْخَبِيرِ بِسْمِ اللَّهِ الرَّحْمَنِ الرَّحِيمِ

ಸುನ್ನತ್ ಕಿ ಐಹಾದೇಂ

ಸುನ್ನತ್ ತಪ್ಪೋಲೆಗೆ ಕುರ್ತು ಆಯೋ ಸುನ್ನತ್ ಕಿ ಅಲಮ್‌ಗೀಲೆ ಗೈಲೆ ನಿಯಾನಿ ದಾ'ವತ್ ಇಸ್ಲಾಮ್ ಕಿ ಮಹೆಲೆ ಮಹೆಲೆ ಮ-ದನೀ ಮಾಖೆಲ್ ಮೇಂ ಐ-ಕರ್ನಾತ್ ಸುನ್ನತೇಂ ನೀಂ ಪಿರ್ ನಿಯಾಯಿ ಪಾತಿ ಪೈಂ. (ಅಪ್ನಿ ವಚಾಂ ಕಿ ಪರ್ತಾವಾರ್ ಇಬ್ತಿಯಾ ಕಾ ಏ'ಲಾಲ್ ಇನ್ ತರತ್ ಕಿಜಾಯಿ, ಮ-ಸ-ಲಾಲ್ : ಮುಬಲ ದಾಲೆ ಕವೀಂ) ಪರ್ ಜುಮೀ'ರಾಲ್ ಕೋ ಮಸ್ತದೆ ಐಲಲ್. ಸದರ್ ಸೋಫಾ, ಪುರಾನಿ ಮುಬಲ ಮೇಂ, ಇಹಾ ಕಿ ನಮಾಜ್ ಕಿ ಪಾ'ದ್ ಮೋನೆ ವಾಲೆ ಸುನ್ನತೆಂ ಪರೆ ಇಬ್ತಿಯಾ ಮೇಂ ಸಾರಿ ರಾತ್ ಗುಜಾರಾನೆ ಕಿ ಮ-ದನೀ ಇಲ್ತಿಯಾ ಪೈ ಅಶೀಕಾನೆ ರೋಲ್ ಕಿ ಮ-ದನೀ ಕ್ರಾಫಿಲೆಂ ಮೇಂ ಸುನ್ನತೆಂ ಕಿ ತರ್ತಾಯ್ತತ್ ಕಿ ಅಯಿ ಸಫರ್ ಪಿರ್ ರೋಫಾನಾ ಫಿಲ್ ಮದೀನಾ ಕಿ ಖರಿಯೆ ಮ-ದನೀ ಇನ್‌ಅಮಾತ್ ಕಾ ಕಾರ್ಡ್ ಪುರ್ ಕರ್ ಕಿ ಪರ್ ಮ-ದನೀ ಮಾಖ್ ಕಿ ಇಬ್ತಿಯಾಯಿ ದರ್ಗಾಂ ದಿಸ್ ಕಿ ಅಂದರ್ ಅಂದರ್ ಅಪ್ನಿ ಯಚಾಂ ಕಿ ಇಮ್ಯುದಾಲ್ ಕೋ ಐಮಾಲ್ ಕರ್‌ವಾನೆ ಕಾ ಮಾ'ಮೂಲ್ ಐನಾ ಲಜಾಯಿ. **ಸುನ್ನತ್ ಪೆ ಪು** ಇನ್ ಕಿ ಐ-ರ-ಕತ್ ನೆ ಪಾಪಂದೆ ಸುನ್ನತ್ ಬಾ'ನೆ, ಗುನಾಖೆಂ ನೆ ಸಫರ್‌ತ್ ಕರ್ನಿ ಪಿರ್ ಲಮಾನ್ ಕಿ ಕಫಾಫತ್ ಕಿ ಅಯಿ ಕುರ್ನಿ ಕಾ ಫಿಜ್ ಪಾ'ನೀಗಾ.

ಪರ್ ಇಸ್ಲಾಮ್ ಪಾಯಿ ಅಪ್ನಾನಾ ಏಹ್ ಮ-ದನೀ ಫಿಹನ್ ಐನಾಯಿ ಕಿ ಮುಖ್ಯ ಅಪ್ನಾನಿ ಪಿರ್ ಸಾರಿ ದುನ್ಯಾಯಾ ಕಿ ಲೋಗಿಂ ಕಿ ಇಸ್ಲಾತ್ ಕಿ ಕೋಶಿತ್ ಕರ್ನಿ ಪೈ **ಸುನ್ನತ್ ಪೆ ಪು** ಅಪ್ನಾನಿ ಇಸ್ಲಾತ್ ಕಿ ಕೋಶಿತ್ ಕಿ ಅಯಿ ಮ-ದನೀ ಇನ್‌ಅಮಾತ್ ಪರ್ ಅಮಲ್ ಪಿರ್ ಸಾರಿ ದುನ್ಯಾಯಾ ಕಿ ಲೋಗಿಂ ಕಿ ಇಸ್ಲಾತ್ ಕಿ ಕೋಶಿತ್ ಕಿ ಅಯಿ ಮ-ದನೀ ಕ್ರಾಫಿಲೆಂ ಮೇಂ ಸಫರ್ ಕರ್ನಾ ಪೈ **ಸುನ್ನತ್ ಪೆ ಪು**

ಮಹ್-ತ-ಐದಲ್ ಮದೀನಾ ಕಿ ಪಾಟೆಂ

- ಬೆಂಗಳೂರು : 13, ಷೆರ್‌ಶತ್ ಐಲಾಲ್ ಕಾಂಪ್ಲೆಕ್ಸ್, ಪಿಲ್ಲನಾ ಗಾರ್ಡನ್, ಎ.ನಿ.ಪೋಸ್ಟ್, ಬೆಂಗಳೂರು (08088264783)
- ಶೈವರಾಜಾದ್ : ಮೊಫ್ಲಲ್‌ಪುರಾ, ಪಾನಿ ಕಿ ಟಾಂಕ, ಶೈವರಾಜಾದ್ (040)24572786
- ಅಹ್ಮದಾಬಾದ್ : ಸೆಲೆಕ್ಟಿಡ್ ಪಿಸ್, ಅಲಫ್ ಕಿ ಮಸ್ತದ್ ಕಿ ಸಾಮನೆ, ಪಾಲ್ ಪಾಞಾಲ್, ತಿಲ್ ದರ್‌ವಾಞಾ, ಅಹ್ಮದಾಬಾದ್ (79-25091988)
- ಮುಂಬಾಯಿ : 19-20, ಮುಹಮ್ಮದ್ ಅಲ ರೋಡ್, ಮಾಂತಂ ಪೋಸ್ಟ್ ಅಫಲ್ ಕಿ ಸಾಮನೆ, ಮುಂಬಾಯಿ (022) 23454429
- ದೆಹಲಿ : 42, ಮಲ್ಯಾ ಮೆಹಲ್, ಉದುರ್ ಮೋಕೇಟ್, ಪಾಮಿಯಾ ಮಲ್ಕೆಡ್, ದೆಹಲಿ (011) 23284560

مكتبة المدينة ಎ.ಹೆ.ಮುಧೋಲ್ ಕಾಂಪ್ಲೆಕ್ಸ್, ಎ.ಹೆ.ಮುಧೋಲ್ ರೋಡ್, ಜ್ರಾಕ್ ಕೆ ಪಾಸ್, ಪುರಾನಿ ಮುಬಲ - 580024. ಕರ್ನಾಟಕ

Ph : 0836-3244880 E-mail : makdabatulmadinahubli@gmail.com website : www.dawateislami.net